A Language Learner's
Classified

विश्व कोंकणी पुस्तकालय
WORLD KONKANI CENTRE LIBRARY
1

ENGLISH-
-HINDI-
-KONKANI-
-KANNADA

001
G8: Eng. Hindi
KON+KAN
PRE
8

VOCABULARY

B

WORLD KONKANI CENTRE,
SHAKTHINAGAR, MANGALORE

TITLE : English - Hindi - Konkani - Kannada VOCABULARY.

YEAR : 1998

AUTHOR : Prem Kumar.

PLACE OF PUBLICATION :

PRICE 25/-

ACC. NO. 1

A Language Learner's Classified

KONKANI BHAS ANI SANSKRITI PRATISHTAN
K.S. Rao Road
Mangalore
4/02
15/5/2002

ENGLISH - HINDI - KONKANI - KANNADA

VOCABULARY

WORLD KONKANI CENTRE LIBRARY • विश्व कोंकणी ग्रंथालय •
1
B, PRE 'N98

Compiler

Prem Kumar,

M.A., B.Ed., D.K.S., Parichaya (Sanskrit)

001
Gr: → Eng
Hin.
Kon
KAN
Pre

Publishers

KONKAN BHARATHI

ಕೊಂಕಣ್ ಭಾರತೀ कोंकण भारती

A Language Learner's Classified
ENGLISH - HINDI - KONKANI - KANNADA
VOCABULARY

Compiler :
Prem Kumar,
Grad. Asst.,
Govt. P. U. College, Siddakatte - 574 237
Via Bantwal, MANGALORE.

Published by Maichael Sequeira for
Konkan Bharathi,
M. C. Cottage,
Sornad Post,
Bantwal - 574 211,
MANGALORE.

First Edition : February 1998

© All rights reserved.

Price : Rs. 25/-

Distribution Centre :
Konkan Bharathi,
S. N. Cottage,
Church Compound,
Siddakatte - 574 237
Via Bantwal,
MANGALORE.

Printers :
Shobha Hi-Tech Printers
Darbe - 574 202, Puttur, D. K.
Phone : 21696 & 21697

KONKANI BHAS ANI SANSKRIT PRATHISTAN (R)
2/32
Navarathna
Palace
K.S. Rao Road
Mangalore-1
6-3-2002

Dedicated

to

my

beloved mother

&

Konkani - Guru

Smt. Juliana Pinto

-Prem Kumar

The Compiler Speaks....

I feel very happy to present this Vocabulary to language learners. The words are classified in twenty-eight sections according to various topics/matters/subjects. The Konkani text is provided both in Kannada and Nagari scripts.

This Vocabulary is useful for English learners as well as learners of Hindi, Konkani and Kannada Languages. This Vocabulary is also helpful for students who study English as a second language in order to improve their knowledge of English.

I thank Konkan Bharathi for undertaking the publication of this work. I also thank Shobha Hi-Tech Printers, Darbe, Puttur for bringing out this book attractively. My special thanks goes to my student-friend Master Praveen Cutinha whose motivation and encouragement helped me to compile this Vocabulary within a short period.

I feel, this Vocabulary, is a maiden attempt, in this field. Suggestions, for improvement of this Vocabulary, are most welcome.

-Prem Kumar

WORLD KONKANI LIBRARY
Accn No: 000001

WORLD KONKANI CENTRE LIBRARY
1

CONTENTS

PART ONE

Page No.

I. CREATURES

1. Animals 1
2. Birds 2
3. Worms, Insects and Reptiles 3

II. THE VEGETABLE KINGDOM

4. Fruits, Flowers, Nuts and Vegetables 4
5. Parts of the Tree 6

III. THE HUMAN BODY

6. Parts of the Body 7
7. Diseases and Body Conditions 9

IV. THE MATERIAL & THE PHYSICAL WORLD

8. Buildings and their Parts 11
9. Cereals, Pulses and Spices 13
10. Food Articles 14
11. Household Goods 16
12. Ornaments and Dress 18
13. Tools 19
14. Metals, Minerals and Jewels 19
15. Nature, Places and Weather 20

PART TWO

GRAMMAR SECTIONS Page No.

16. Adjectives

A. General Words 24
B. 1. Colours 26
2. Human Nature 27
3. Physically Handicapped 27
4. Physical Features 28
5. Tastes 30
C. 1. Cardinal Numbers 30
2. Fractions 37
3. Ordinals 37
17. Verbs 38
18. Pronouns 47
19. Conjunctions 48
20. Interrogative Words 48

PART THREE

I. SOCIETY & GOVERNMENT

21. Administration and Military 49
22. Professions 52
23. Relatives 54
24. Religion and Worship 57
25. Wedding 58

II. THE GENERAL SECTIONS

26. Directions 58
27. Feelings 59
28. Time 61

ANIMALS

ENGLISH	HINDI	KONKANI		KANNADA
Ass, Donkey	गधा	ಗಾಡಾಂವ್	गाडांव	ಕತ್ತೆ
Bear	भालू	ಆಸ್ವೆಲ್	आस्वेल	ಕರಡಿ
Bison	जंगली भैंसा	ಗವೊರೆಡೊ	गवोरेडो	ಕಾಡುಕೋಣ
Bitch	कुतिया	ಕೊಲ್ಗೆಂ	कोलगें	ಹೆಣ್ಣುನಾಯಿ
Boar	जंगली सूअर	ರಾಣ್‌ದುಕೊರ್	राणदुकोर	ಕಾಡುಹಂದಿ
Bull	साँड़	ಬಿಯಾಚೊ ಪಾಡೊ	बियाचो पाडो	ಗೂಳಿ
Cat	बिल्ली	ಮಾಜರ್	माजर	ಬೆಕ್ಕು
Calf	बछड़ा	ವಾಸ್ರುಂ	वासरूं	ಕರು
Camel	ऊँट	ಕರೆಂ	करें	ಒಂಟೆ
Cow	गाय	ಗಾಯ್	गाय	ಹಸು
Deer	हिरन	ಚಿತಳ್	चितळ	ಜಿಂಕೆ
Dog	कुत्ता	ಸುಣೆಂ	सुणें	ನಾಯಿ
Elephant	हाथी	ಹಸ್ತ್	हस्त	ಆನೆ
Fox	लोमड़ी	ಕೊಲೊ	कोलो	ನರಿ
He-buffalo	भैंसा	ರೆಡೊ	रेडो	ಕೋಣ
He-goat	बकरा	ಬೊಕ್ರೊ	बोकरो	ಹೋತ
Horse	घोड़ा	ಘೊಡೊ	घोडो	ಕುದುರೆ
Hound	शिकारी कुत्ता	ಶಿಕಾರಿ ಸುಣೆಂ	शिकारी सुणें	ಬೇಟೆನಾಯಿ
Jackal	सियार	ಕೊಲೊ	कोलो	ನರಿ
Kitten	बिल्ली का बच्चा	ಮಾಜ್ರಾಚೆಂ ಪೀಲ್	माजराचें पील	ಬೆಕ್ಕಿನ ಮರಿ
Lamb	मेमना	ಶೆಳಿ	शेळी	ಕುರಿಮರಿ
Leopard	तेंदुआ	ಬಿಬ್ಟೊ	बिबटो	ಚಿರತೆ
Lion	शेर	ಶೀಂವ್	शींव	ಸಿಂಹ
Mongoose	नेवला	ಮುಂಗೂಸ್	मुंगूस	ಮುಂಗುಸಿ

ANIMALS

Monkey	बंदर	ಮಾಂಕೊಡ್	मांकोड	ಮಂಗ
Ox	बैल	ಪಾಡೊ	पाडो	ಎತ್ತು
Pig	सूअर	ದುಕೊರ್	दुकोर	ಹಂದಿ
Porcupine	साही	ಸಾಳ್	साळ	ಮುಳ್ಳುಹಂದಿ
Puppy	पिल्ला	ಪೆಟೊ	पेटो	ನಾಯಿಮರಿ
Rabbit	खरगोश	ಸೊವ್ಸೊ	सोवसो	ಮೊಲ
Rat	चूहा	ಉಂದಿರ್	उंदीर	ಇಲಿ
She-buffalo	भैंस	ಮ್ಹೊಸ್	म्होस	ಎಮ್ಮೆ
She-goat	बकरी	ಬೊಕ್ಡಿ	बोकडी	ಮೇಕೆ
Sheep	भेड़	ಮೆಂಡ್ರೊ	मेंडरो	ಕುರಿ
Squirrel	गिलहरी	ಚಾನಿ	चानी	ಅಳಿಲು
Tiger	बाघ	ವಾಗ್	वाग	ಹುಲಿ
Wolf	भेड़िया	ಲಾಂಡ್ಗೊ	लांडगो	ತೋಳ

BIRDS

Bat	चमगादड़	ಪಾಖೊ	पाखो	ಬಾವಲಿ
Chicken	चूज़ा	ಕುಂಕ್ಡಾಚೆಂ ಪೀಲ್	कुंकडाचें पील	ಕೋಳಿಮರಿ
Cock	मुरगा	ಕೊಂಬೊ	कोंबो	ಹುಂಜ
Crane	सारस	ಬಕೆಂ	बकें	ಕೊಕ್ಕರೆ
Crow	कौआ	ಕಾವ್ಳೊ	कावळो	ಕಾಗೆ
Cuckoo	कोयल	ಕೊಗುಳ್	कोगूळ	ಕೋಗಿಲೆ
Dove	फाख़ता	ಕವ್ಡೊ	कवडो	ಪಾರಿವಾಳ
Duck	बतख	ಬದಕ್	बदक	ಬಾತುಕೋಳಿ
Eagle	गरुड	ಘೊಣ್	घोण	ಹದ್ದು
Hen	मुरगी	ಕೊಂಬಿ	कोंबी	ಹೇಂಟೆ
Kingfisher	किंगफिशर	ಕಿರ್ಕಿರೊ	किरकिरो	ಮಿಂಚುಳ್ಳಿ

Ostrich	शुतुरमुर्ग	ಶಹಾಮೃಗ್	शहामृग	ಉಷ್ಟ್ರಪಕ್ಷಿ
Owl	उल्लू	ಘೂಗ್	घूग	ಗೂಬೆ
Parrot	तोता	ಕೀರ್	कीर	ಗಿಳಿ
Peacock	मोर	ಮೋರ್	मोर	ನವಿಲು
Pigeon	कबूतर	ಪಾರ್ವೊ	पारवो	ಪಾರಿವಾಳ
Sparrow	गौरैया	ಗಿರ್ಬುಜಿ	गिरबुजी	ಗುಬ್ಬಚ್ಚಿ
Swan	हंस	ಹಾಂಸ್	हांस	ಹಂಸ
Vulture	गिद्ध	ಗೀದ್	गीद	ರಣಹದ್ದು

WORMS, INSECTS & REPTILES

Ant	चींटी	ಮೂಯ್	मूय	ಇರುವೆ
Butterfly	तितली	ಪಿಸೊಳೆಂ	पिसोळें	ಚಿಟ್ಟೆ
Centipede	कनखजूरा	ವಾಗೊಣಿ	वागोणी	ಶತಪದಿ
Cobra	नाग	ಸೊರೊಪ್	सोरोप	ನಾಗರಹಾವು
Cockroach	तिलचट्टा	ಜರ್ಲೊ	जर्लो	ಜಿರಲೆ
Crab	केकड़ा	ಕುರ್ಲಿ	कुर्लो	ಏಡಿ
Crocodile	मगर	ಶಿಸರ್	शिसर	ಮೊಸಳೆ
Earthworm	केंचुआ	ಗಾಂಯ್ಡೊಳ್	गांयडोळं	ಎರೆಹುಳು
Firefly	जुगनू	ಕಾಜುಲೊ	काजुलो	ಮಿಣುಕುಹುಳು
Fish	मछली	ಮಾಸ್ಳಿ	मासळी	ಮೀನು
Fly	मक्खी	ಮೂಸ್	मूस	ನೊಣ
Frog	मेंढ़क	ಮಾಣ್ಕೊ	माणको	ಕಪ್ಪೆ
Leech	जोंक	ಜಳು	जळू	ಜಿಗಣೆ
Lizard	छिपकली	ಪಾಲ್	पाल	ಹಲ್ಲಿ
Locust	टिड्डी	ತೊಳ್	तोळ	ಮಿಡತೆ
Louse	जूँ	ಉವ್	उव	ಹೇನು

WORMS, INSECTS & REPTILES

Mosquito	मच्छर	ಜಳಾರ್	जळार	ಸೊಳ್ಳೆ
Prawn	झिंगा	ಸುಂಗಟ್	सुंगट	ಸಿಗಡಿ
Scorpion	बिच्छू	ವಿಚ್ಚು	विच्चू	ಚೇಳು
Snail	घोंघा	ಕೊಂಗೊ	कोंगो	ಬಸವನಹುಳು
Snake	साँप	ದಿವ್ರೊಡ್	दिवोड	ಹಾವು
Spider	मकड़ी	ಸಾಳ್ಯೊ	साळयो	ಜೇಡ
Tortoise	कछुआ	ಕಾಸೊವ್	कासोव	ಆಮೆ

FRUITS, FLOWERS, NUTS & VEGETABLES

Almond	बादाम	ಬದಾಮ್	बदाम	ಬಾದಾಮಿ
Apple	सेब	ಸಫರ್‌ಚಂದ್	सफरचंद	ಸೇಬು
Ash pumpkin	पेठा	ಕುವಾಳೊ	कुवाळो	ಬೂದು ಕುಂಬಳಕಾಯಿ
Banana	केला	ಕೇಳೆಂ	केळें	ಬಾಳೆಹಣ್ಣು
Beans	सेम	ಸಾಂಗೊ	सांगो	ಹುರುಳಿಕಾಯಿ, ಅವರೆಕಾಯಿ
Beet root	चकुंदर	ಬೀಟ್ರೂಟ್	बीटरूट	ಬೀಟ್‌ರೂಟ್
Bitter gourd	करेला	ಕಾರಾತೆಂ	कारातें	ಹಾಗಲಕಾಯಿ
Brinjal	बैंगन	ವಾಂಯ್ಗೆಂ	वांयगें	ಬದನೆಕಾಯಿ
Cabbage	बंदगोभी	ಕೊಬಿ	कोबी	ಎಲೆಕೋಸು
Carrot	गाजर	ಗಾಜರ್	गाजर	ಕ್ಯಾರೆಟ್, ಗಜ್ಜರಿ
Cashew (fruit)	काजू फल	ಕಾಜ್	काज	ಗೇರುಹಣ್ಣು
Cashew (nut)	काजू	ಕಾಜುಬಿ	काजू बी	ಗೋಡಂಬಿ
Cauliflower	फूलगोभी	ಫುಲ್ ಕೊಬಿ	फुलकोबी	ಹೂಕೋಸು
Chrysanthemum	गुलदाउदी	ಶಿಂವ್ತೆಂ	शीवतें	ಸೇವಂತಿಗೆ
Coconut	नारियल	ನಾರ್ಲ್	नार्ल	ತೆಂಗು

Cucumber	ककड़ी, खीरा	ತವ್ಶೆಂ, ಮೊಗೆಂ	तवशें, मोगें	ಮುಳ್ಳುಸೌತೆ, ಸೌತೆ
Custard apple	शरीफ़ा	ಆಂತೆರ್	आंतेर	ಸೀತಾಫಲ
Date	खजूर	ಖಾಜೂರ್	खाजूर	ಖರ್ಜೂರ
Drumstick	सहजन की फली	ಮೊಸ್ಕಾಸಾಂಗ್	मोसकासांग	ನುಗ್ಗೇಕಾಯಿ
Finger millet	रागी	ನಾತ್ನೊ	नातनो	ರಾಗಿ
Garlic	लहसुन	ಲೊಸೂಣ್	लोसूण	ಬೆಳ್ಳುಳ್ಳಿ
Grape	अंगूर	ದಾಕೊ	दाको	ದ್ರಾಕ್ಷೆಹಣ್ಣು
Groundnut	मूँगफली	ಭುಂಯ್‌ಚಣೊ	भूंयचणो	ನೆಲಗಡಲೆ
Guava	अमरूद	ಪೇರ್	पेर	ಸೀಬೆಹಣ್ಣು
Jackfruit	कटहल	ಪಣಸ್	पणस	ಹಲಸಿನ ಹಣ್ಣು
Jasmine	चमेली	ಮೊಗ್ರೆಂ	मोगरें	ಮಲ್ಲಿಗೆ
Ladies finger	भिंडी	ಭೆಂಡ್	भेंड	ಬೆಂಡೆಕಾಯಿ
Lemon	नींबू	ಲಿಂಬೊ	लिंबो	ನಿಂಬೆ
Lotus	कमल	ಸಾಳಕ್	साळक	ಕಮಲ
Mango	आम	ಆಂಬೊ	आंबो	ಮಾವಿನಹಣ್ಣು
Mushroom	कुकुरमुत्ता	ಅಳ್ಮೆಂ	अळमें	ಅಣಬೆ
Onion	प्याज़	ಪಿಯಾವ್	पियाव	ಈರುಳ್ಳಿ
Orange	नारंगी, संतरा	ಚಿತುರ್ಲಿ	चितुर्ली	ಕಿತ್ತಳೆ
Papaya	पपीता	ಪೊಪಾಯ್	पोपाय	ಪರಂಗಿಹಣ್ಣು
Pineapple	अनन्नास	ಅಣಸ್	अणस	ಅನಾನಸ್
Potato	आलू	ಬಟಾಟೊ	बटाटो	ಆಲುಗಡ್ಡೆ
Pumpkin	कद्दू	ದುದಿಂ	दुदीं	ಕುಂಬಳಕಾಯಿ
Radish	मूली	ಮುಳೊ	मुळों	ಮೂಲಂಗಿ
Rose	गुलाब	ಗುಲೊಬ್	गुलोब	ಗುಲಾಬಿ
Rose-apple	जामुन	ಜಾಂಬಳ್	जांबळ	ನೇರಳೆಹಣ್ಣು
Snake gourd	चिचिंड़ा	ಪಡ್ವಳೆಂ	पडवळें	ಪಡುವಲಕಾಯಿ

FRUITS, FLOWERS, NUTS & VEGETABLES

Spinach	पालक	[illegible]	काळचे भाजी	ಬಸಳೆಸೊಪ್ಪು
Sugar-cane	गन्ना	ಊಸ್	ऊस	ಕಬ್ಬು
Sunflower	सूरजमुखी	ಸೂರ್ಯ್‌ಫುಲ್	सूर्यफूल	ಸೂರ್ಯಕಾಂತಿ
Sweet potato	शकरकंद	ಕಣ್ಗಿ	कणगी	ಗೆಣಸು
Tamarind	इमली	ಚಿಂಚ್	चींच	ಹುಣಸೆ ಹಣ್ಣು
Tomato	टमाटर	ಟೊಮೆಟೊ	टोमेटो	ಟೊಮ್ಯಾಟೊ
Watermelon	तरबूज	ಕಾಲಿಂಗ್	कालींग	ಕಲ್ಲಂಗಡಿ ಹಣ್ಣು

PARTS OF THE TREE

Bark	छाल	ಸಾಲ್	साल	ತೊಗಟೆ
Branch	डाली	ಫಾಂಟೊ, ಖಾಂದೊ	फांटो, खांदो	ಕೊಂಬೆ
Bud	कली	ಕಳೊ, ಬೊಂಗೊ	कळो, बोंगो	ಮೊಗ್ಗು
Firewood	लकड़ी	ಲಾಂಕುಡ್	लांकूड	ಸೌದೆ
Flower	फूल	ಫುಲ್	फूल	ಹೂವು
Fruit	फल	ಫಳ್	फळ	ಹಣ್ಣು
Gum	गोंद	ಗೋಂದ್	गोंद	ಅಂಟು
Juice	रस	ರೋಸ್	रोस	ರಸ
Leaf	पत्ता	ಪಾನ್	पान	ಎಲೆ
Root	जड़	ಪಾಳ್	पाळ	ಬೇರು
Seed	बीज	ಬಿಂ	बीं	ಬೀಜ
Sprout	अंकुर	ಆಂಕ್ರಿ	आंकी	ಚಿಗುರು
Stem	तना	ಕಾಂಡ್, ಕಾಂದೊ	कांड, कांदो	ಕಾಂಡ
Thorn	कॉंटा	ಕಾಂಟೊ	कांटो	ಮುಳ್ಳು
Wood	लकड़ी	ಲಾಂಕುಡ್	लांकूड	ಮರ

PARTS OF THE BODY

Anus	गुदा	ಗಾಂಡ್	गांड	ಗುದ
Arm	बाँह	ಬಾವ್ಳೊ	बावळो	ತೋಳು
Back	पीट	ಪಾಟ್	पाट	ಬೆನ್ನು
Backbone	रीढ़	ಪಾಟಿಕಣೊ	पाटीकणो	ಬೆನ್ನುಮೂಳೆ
Beard	दाढ़ी	ಖಾಡ್	खाड	ಗಡ್ಡ
Blood	खून	ರಗತ್	रगत	ರಕ್ತ
Bone	हड्डी	ಹಾಡ್	हाड	ಎಲುಬು
Brain	दिमाग	ಮೆಂದು	मेंदू	ಮೆದುಳು
Buttocks	चूतड़	ಕುಲೆ	कुले	ಕುಂಡೆ
Cheek	गाल	ಪೊಲೊ, ಗಾಲ್	पोलो, गाल	ಕೆನ್ನೆ
Chest	छाती	ಹರ್ದೆಂ	हरदें	ಎದೆ
Chin	ठोड़ी	ಖಾಡ್ಕಿ	खाडकी	ಗದ್ದ
Ear	कान	ಕಾನ್	कान	ಕಿವಿ
Elbow	कोहनी	ಕೊಂಪೊರ್	कोंपोर	ಮೊಣಕೈ
Eye	आँख	ದೊಳೊ	दोळो	ಕಣ್ಣು
Eyebrow	भौंह	ಭೊಂವಯ್	भोंवय	ಹುಬ್ಬು
Face	चेहरा	ತೊಂಡ್	तोंड	ಮುಖ
Finger	अंगुली	ಬೊಟ್	बोट	ಬೆರಳು
Fist	मुट्ठी	ಮೂಟ್	मूट	ಮುಷ್ಠಿ
Foot	पाँव	ಪಾಯ್	पाय	ಪಾದ
Forehead	माथा	ಕಪಲ್	कपल	ಹಣೆ
Gum	मसूड़ा	ನಿಜ್ಜಿ	निज्जी	ವಸಡು
Hair	बाल	ಕೇಸ್	केस	ಕೂದಲು
Hand	हाथ	ಹಾತ್	हात	ಕೈ
Head	सिर	ತಕ್ಲಿ	तकली	ತಲೆ
Heart	हृदय	ಕಾಳಿಜ್	काळीज	ಹೃದಯ
Intestine	आँत	ಆಂತ್	आंत	ಕರುಳು

Knee	घुटना	ಧೊಂಪೊರ್	धोंपोर	ಮಂಡಿ
Lap	गोद	ಉಸ್ಕೆಂ	उसकें	ಮಡಿಲು
Leg	पैर	ಪಾಯ್	पाय	ಕಾಲು
Lip	ओंठ	ಓಂಟ್	ओंट	ತುಟಿ
Lung	फेफड़ा	ಪೊಫಿಸ್	पोफीस	ಶ್ವಾಸಕೋಶ
Moustache	मूँछ	ಮಿಶಿ	मिशी	ಮೀಸೆ
Mouth	मुँह	ತೊಂಡ್	तोंड	ಬಾಯಿ
Nail	नख	ನಾಕ್ತಿ	नाक्शी	ಉಗುರು
Navel	नाभि	ಬೊಂಬ್ಲಿ	बोंबली	ಹೊಕ್ಕುಳು
Neck	गरदन	ಗಳೊ, ಗೊಮ್ಟಿ	गळो, गोमटी	ಕುತ್ತಿಗೆ
Nose	नाक	ನಾಕ್	नाक	ಮೂಗು
Palm	हथेली	ತಳ್ಹಾತ್	तळहात	ಅಂಗೈ
Pulse	नाड़ी	ನಾಡ್	नाड	ನಾಡಿ
Rib	पसली	ಬೋರ್	बोर	ಪಕ್ಕೆಲುಬು
Shoulder	कंधा	ಖಾಂದ್	खांद	ಹೆಗಲು
Skin	चमड़ा	ಕಾತ್	कात	ಚರ್ಮ
Stomach	पेट	ಪೊಟ್	पोट	ಹೊಟ್ಟೆ
Thigh	जाँघ	ಜಾಂಗ್	जांग	ತೊಡೆ
Toe	पैर की अंगुली	ಪಾಯಾಚೆಂ ಬೊಟ್	पायाचें बोट	ಕಾಲ್ಬೆರಳು
Tongue	जीभ	ಜೀಬ್	जीब	ನಾಲಗೆ
Tooth	दाँत	ದಾಂತ್	दांत	ಹಲ್ಲು
Throat	गला	ತಾಳೊ	ताळो	ಗಂಟಲು
Thumb	अँगूठा	ಆಂಗ್ಠೊ	आंगठो	ಹೆಬ್ಬೆರಳು
Vein	शिरा	ಶೀರ್	शीर	ರಕ್ತನಾಳ
Waist	कमर	ಪೆಂಕಡ್	पेंकड	ಸೊಂಟ
Wrist	कलाई	ಮನ್ಗಟ್	मनगट	ಮಣಿಕಟ್ಟು

DISEASES & BODY CONDITIONS

Abortion	गर्भपात	ಗರ್ಭ್‌ಪಾತ್	गर्भपात	ಗರ್ಭಪಾತ
Acne	मुंहासा	ಮುಂಬ್ರಾಂ	मुंबरां	ಮೊಡವೆ ರೋಗ
Anaemia	खून की कमी	ರಗ್ತಾಊಣ್	रगताउण	ರಕ್ತಹೀನತೆ
Asthma	दमा	ಉಸ್ಮೊಡ್	उसमोड	ಉಬ್ಬಸ
Bald	गंजा	ಬೊಡ್ಕೊ	बोडको	ಬಕ್ಕತಲೆ
Belching	डकार	ಧೆಂಕ್	धेंक	ತೇಗುವುದು
Birth	जन्म	ಜಲ್ಮ್	जल्म	ಹುಟ್ಟು
Blindness	अंधापन	ಆಂಧ್ಳೆಪಣ್	आंधळेपण	ಕುರುಡುತನ
Blister	फफोला	ಉದ್ಕಾಳ್ ಪೊಡ್	उदकाळ पोड	ಹೊಪ್ಪಳೆ
Blood pressure	रक्तचाप	ರಗ್ತಾದಾಬ್	रगतादाब	ರಕ್ತದೊತ್ತಡ
Bleeding	खून बहना	ರಗತ್ ವ್ಹಾಂವಪ್	रगत व्हांवप	ರಕ್ತಸ್ರಾವ
Boil	फोड़ा	ಪೊಡ್	पोड	ಗುಳ್ಳೆ
Brain fever	दिमाग बुखार	ಮೆಂದುತಾಪ್	मेंदूताप	ಮಿದುಳುಜ್ವರ
Breath	साँस	ಸ್ವಾಸ್	स्वास	ಶ್ವಾಸ
Burn	जलना	ಲಾಸ್ಲ್ಲೆಂ	लासल्लें	ಸುಟ್ಟಗಾಯ
Cancer	कर्कट	ಕ್ಯಾನ್ಸರ್	क्यानसर	ಅರ್ಬುದರೋಗ
Cholera	हैजा	ಕಾಲರಾ	कॉलरा	ಕಾಲರಾ
Cold	जुकाम	ಶೆಳ್	शेळ	ನೆಗಡಿ
Cough	खाँसी	ಖೊಂಕ್ಲಿ	खोंकली	ಕೆಮ್ಮು
Deafness	बहरापन	ಭೆರೆಪಣ್	भेरेपण	ಕಿವುಡುತನ
Death	मृत्यु	ಮರಣ್	मरण	ಸಾವು
Diabetes	मधुमेह	ಗೋಡ್‌ಮೂತ್	गोडमूत	ಸಿಹಿಮೂತ್ರ
Diarrhoea	अतिसार	ಹಾಗ್ವಣ್	हागवण	ಅತಿಭೇದಿ
Diet	पथ्य	ಪೋತ್	पोत	ಪಥ್ಯ
Disease	रोग	ಪಿಡಾ	पिडा	ರೋಗ
Digestion	पाचन-क्रिया	ಜಿರ್ವೊಣ್	जिरवोण	ಜೀರ್ಣಕ್ರಿಯೆ
Dysentry	पेचिश	ಮೊಡ್ಶಿ	मोडशी	ಆಮಶಂಕೆ

Elephantitis	हाथी पाँव	ಹಸ್ತಿಪಾಯ್	हस्तीपाय	ಆನೆಕಾಲು
Epilepsy	अपस्मार	ಮೊಡ್ಣೆಂ	मोडणें	ಮೂರ್ಛೆರೋ
Fitness	मोटापन	ಮೊಟಾಯ್	मोटाय	ದಪ್ಪತನ
Fever	बुखार	ತಾಪ್	ताप	ಜ್ವರ
Giddiness	चक्कर	ಘುಂವಳ್	घुंवळ	ತಲೆಸುತ್ತು
Headache	सिरदर्द	ತಕ್ಲಿ ಫೊಡಾಫೊಡ್	तकली फोडाफोड	ತಲೆನೋವು
Health	स्वास्थ्य	ಭಲಾಯ್ಕಿ	भलायकी	ಆರೋಗ್ಯ
Heart beat	दिल की धड़कन	ಕಾಳ್ಜಾಉಡಿ	काळजाउडी	ಎದೆಬಡಿತ
Heart disease	हृदय रोग	ಕಾಳ್ಜಾಪಿಡಾ	काळजापिडा	ಹೃದ್ರೋಗ
Heart fail	हृदयावसाद	ಕಾಳ್ಜಾಘಾತ್	काळजाघात	ಹೃದಯಾಘಾತ
Hunger	भूख	ಭೂಕ್	भूक	ಹಸಿವು
Hurt	चोट	ಮಾರ್	मार	ಪೆಟ್ಟು
Indigestion	अजीर्ण	ಅಜೀರ್ಣ್	अजीर्ण	ಅಜೀರ್ಣ
Insanity	पागलपन	ಪಿಶೆಂ	पिशें	ಹುಚ್ಚು
Itch	खुजली	ಖೊರೊಜ್	खोरोज	ತುರಿ
Jaundice	पीलिया	ಕಾಳ್ಕಾಯ್	काळकाय	ಕಾಮಾಲೆ
Leprosy	कोढ़	ಕೋಡ್	कोड	ಕುಷ್ಠರೋಗ
Malaria	मलेरिया	ಮಲೇರಿಯಾ	मलेरिया	ಮಲೇರಿಯಾ
Mole	तिल, मस्सा	ಚಾಮ್ಕುಳ್	चामकूळ	ಮಚ್ಚೆ
Motion	टट्टी	ಉದ್ಕಾಡೆ	उदकाडे	ಮಲವಿಸರ್ಜನೆ
Pain	दर्द	ದೂಕ್	दूक	ನೋವು
Paralysis	लकवा	ಆರಿಚಿ ಪಿಡಾ	आरीचो पिडा	ಪಾರ್ಶ್ವವಾಯು
Polio	पोलियो	ಪೋಲಿಯೊ	पोलियो	ಪೋಲಿಯೊ
Pus	पीप	ಪೂ	पू	ಕೀವು
Respiration	श्वासक्रिया	ಸ್ವಾಸಕ್ರಿಯಾ	स्वासक्रिया	ಉಸಿರಾಟ
Sleep	नींद	ನೀದ್	नीद	ನಿದ್ದೆ
Sneeze	छींक	ಶೀಂಕ್	शींक	ಸೀನು

Snore	खर्राटे भरना	ಘೊರೆ	घोरे	ಗೊರಕೆ ಹೊಡೆ
Sore	फोड़ा	ಘಾಯ್	घाय	ಹುಣ್ಣು
Stammering	हकलाना	ಘಾಗ್	घाग	ಉಗ್ಗುವುದು
Stomachache	पेटदर्द	ಪೊಟ್ಕಾಣಿ	पोटकाणी	ಹೊಟ್ಟೆನೋವು
Sweat	पसीना	ಘಾಮ್	घाम	ಬೆವರು
Swelling	सूजन	ಸೂಜ್	सूज	ಊತ
Tears	ऑसू	ದುಕಾಂ	दुकां	ಕಣ್ಣೀರು
Thirst	प्यास	ತಾನ್	तान	ಬಾಯಾರಿಕೆ
Tumour	गॉठ	ಮಾಸ್ಕುಟ್	मासकूट	ಗೆಡ್ಡೆ
Tuberculosis	क्षय	ಖೆವಾಜ್	खेवाज	ಕ್ಷಯರೋಗ
Typhoid	आंत्र ज्वर	ಟಾಯ್ಫಾಯ್ಡ್	टायफॉयड	ವಿಷಮಶೀತ ಜ್ವರ
Ulcer	फोड़ा	ಪೊಡ್	पोड	ಹುಣ್ಣು
Urine	मूत्र	ಮೂತ್	मूत	ಮೂತ್ರ
Vomiting	उलटी	ವೊಂಕ್	वोंक	ವಾಂತಿ
Worm	कृमि	ದಂತ್	दंत	ಹುಳು
Wound	घाव	ಘಾಯ್	घाय	ಗಾಯ
Yawn	जंभाई	ಜಾಂಬಯ್	जांबय	ಆಕಳಿಕೆ

BUILDINGS & THEIR PARTS

Bathroom	गुसलखाना	ನ್ಹಾಣಿ	न्हाणी	ಸ್ನಾನದ ಮನೆ
Beam	शहतीर	ಬೀಮ್	बीम	ತೊಲೆ
Ceiling	भीतरी छत	ಫೊರ್	फोर	ಸೂರು
Church	गिरजाघर	ಇಗರ್ಜ್	इगर्ज	ಇಗರ್ಜಿ
Courtyard	ऑंगन	ಆಂಗಣ್	आंगण	ಅಂಗಳ
Cowshed	गोशाला	ಗೊಟೊ	गोटो	ಕೊಟ್ಟಿಗೆ

Door	दरवाज़ा	ದಾರ್	दार	ಬಾಗಿಲು
Dome	गुंबद	ಘುಮಟ್	घुमट	ಗುಮ್ಮಟ
Factory	कारखाना	ಕಾರ್ಖಾನೊ	कारखानो	ಕಾರ್ಖಾನೆ
Floor	फर्श	ಧರ್ನ್	धर्न	ನೆಲ
Fort	किला	ಕಿಲ್ಲೊ	किल्लो	ಕೋಟೆ
Foundation	नींव	ಥಳ್	थळ	ಪಂಚಾಂಗ
Gutter	मोरी	ಮೊರಿ	मोरी	ಚರಂಡಿ
Hall	सभा-भवन	ಸಭಾಘರ್	सभाघर	ಸಭಾಂಗಣ
Hospital	अस्पताल	ಆಸ್ಪತ್ರ್	आस्पत्र	ಆಸ್ಪತ್ರೆ
House	मकान	ಘರ್	घर	ಮನೆ
Kitchen	रसोईघर	ರಾಂದ್ಪಾಚೆಂ ಕೂಡ್	रांदपाचें कूड	ಅಡಿಗೆಮನೆ
Latrine	शौचालय	ಪಾಯ್ಖಾನೊ	पायखानो	ಪಾಯಿಖಾನೆ
Library	पुस्तकालय	ಗ್ರಂಥಾಲಯ್	ग्रंथालय	ಗ್ರಂಥಾಲಯ
Mosque	मसजिद	ಮಶೀದ್	मशीद	ಮಸೀದಿ
Museum	अजायब-घर	ಅಪ್ರೂಪಾವಳ್‌ಘರ್	अपरूपावळघर	ವಸ್ತು ಸಂಗ್ರಹಾಲಯ
Office	कार्यालय	ದಫ್ತರ್	दफ्तर	ಕಛೇರಿ
Orphanage	अनाथालय	ಅನಾಥ್ ಆಸ್ರೊ	अनाथ आसरो	ಅನಾಥಾಶ್ರಮ
Palace	महल	ರಾವ್ಳೆರ್	रावळेर	ಅರಮನೆ
Printing press	छापखाना	ಛಾಪ್ಖಾನೊ	छापखानो	ಮುದ್ರಣಾಲಯ
Reading room	वाचनालय	ವಾಚ್ಪಾಘರ್	वाचपाघर	ವಾಚನಾಲಯ
Roof	छत	ಪಾಕೆಂ	पाकें	ಚಾವಣಿ
Room	कमरा	ಕೂಡ್	कूड	ಕೋಣೆ
School	स्कूल	ಶಾಳಾ	शाळा	ಶಾಲೆ
Shop	दुकान	ಆಂಗಡ್	आंगड	ಅಂಗಡಿ
Stadium	क्रीडांगण	ಖೆಳಾಂಗಣ್	खेळांगण	ಕ್ರೀಡಾಂಗಣ

Step	सीढ़ी	ಮೇಟ್	मेट	ಮೆಟ್ಟಲು
Storey	मंज़िल	ಮಾಳಯ್	माळय	ಅಂತಸ್ತು
Temple	मंदिर	ದೀವ್ಳ್	दीवळ	ದೇವಸ್ಥಾನ
Threshold	देहली	ಹುಂಬೊರ್	हुंबोर	ಹೊಸ್ತಿಲು
Tile	खपरैल	ನಳೊ	नळो	ಹೆಂಚು
Timber	इमारती लकड़ी	ರುಕಾಡ್	रुकाड	ಮರ
Tower	मीनार	ಮಿನಾರ್	मिनार	ಗೋಪುರ
Wall	दिवार	ವೊಣತ್	वोणत	ಗೋಡೆ
Window	खिड़की	ಜನೆಲ್	जनेल	ಕಿಟಕಿ
Zoo	चिड़ियाघर	ಮೊನ್ಜಾತಿಘರ್	मोनजातीघर	ಮೃಗಾಲಯ

CEREALS, PULSES & SPICES

Arecanut	सुपारी	ಪೊಪಳ್	पोपळ	ಅಡಿಕೆ
Asafoetida	हींग	ಹಿಂಗ್	हींग	ಇಂಗು
Barley	जौ	ಸಾತು	सातू	ಬಾರ್ಲಿ
Black-gram	उड़द	ಉಡಿದ್	उडीद	ಉದ್ದು
Cardamom	इलायची	ಏಳ್	एळ	ಏಲಕ್ಕಿ
Chilli	मिर्च (लाल)	ಮಿರ್ಸಾಂಗ್	मिरसांग	ಮೆಣಸು
Clove	लौंग	ಲವಂಗ್	लवंग	ಲವಂಗ
Coriander	धनिया	ಕನ್ಪಿರ್	कनपीर	ಕೊತ್ತಂಬರಿ
Cummin seed	जीरा	ಜಿರೆಂ	जिरें	ಜೀರಿಗೆ
Dry ginger	सोंठ	ಸುಂಟ್	सूंट	ಒಣಶುಂಠಿ
Fenugreek	मेथी	ಮೆತಿ	मेती	ಮೆಂತ್ಯ
Ginger	अदरक	ಆಲೆಂ	आलें	ಶುಂಠಿ
Gram	चना	ಚಣೊ	चणो	ಕಡಲೆ

CEREALS, PULSES & SPICES

Green gram	मूँग	ಮೂಗ್	मूग	ಹೆಸರು
Horse gram	कुलथी	ಕುಳಿತ್	कुळीत	ಹುರುಳಿ
Maize	मक्का	ಮಕೊ	मको	ಮೆಕ್ಕೆ ಜೋಳ
Mustard	सरसों	ಸಾಸಂವ್	सासंव	ಸಾಸಿವೆ
Paddy	धान	ಭಾತ್	भात	ಭತ್ತ
Pea	मटर	ಬಟಾಣಿ	बटाणी	ಬಟಾಣಿ
Pepper	गोल मिर्च	ಮಿರಿಂ	मिरी	ಕರಿಮೆಣಸು
Pulse	दाल	ದಾಳ್	दाळ	ಬೇಳೆಕಾಳು
Rice	चावल	ತಾಂದುಳ್	तांदूळ	ಅಕ್ಕಿ
Salt	नमक	ಮೀಟ್	मीट	ಉಪ್ಪು
Sandalwood	चंदन	ಗಂದ್	गंद	ಗಂಧ
Sesamum	तिल	ತೀಳ್	तीळ	ಎಳ್ಳು
Turmeric	हलदी	ಹಳದ್	हळद	ಅರಿಶಿನ
Wheat	गेहूँ	ಗೋಂವ್	गोंव	ಗೋಧಿ
Yellow gram	अरहर दाल	ತೊರಿದಾಳ್	तोरीदाळ	ತೊಗರಿಬೇಳೆ

FOOD ARTICLES

Beef	गोमांस	ಗೊರ್ವಾ-ಮಾಸ್	गोरवा-मास	ಗೋಮಾಂಸ
Biscuit	बिस्कुट	ಬಿಸ್ಕುಟ್	बिस्किट	ಬಿಸ್ಕತ್ತು
Bread	रोटी	ಉಂಡೊ	उंडो	ರೊಟ್ಟಿ
Breakfast	नाश्ता	ನಸ್ಟೊ	नस्टो	ಬೆಳಗಿನ ಉಪಾಹಾರ
Butter	मक्खन	ಲೋಣಿ	लोणी	ಬೆಣ್ಣೆ
Buttermilk	छाछ	ತಾಕ್	ताक	ಮಜ್ಜಿಗೆ
Cheese	पनीर	ಚೀಜ್	चीज	ಗಿಣ್ಣು
Copra	गरी	ಖೊಬ್ರೆಂ	खोबरें	ಕೊಬ್ಬರಿ

Coffee	कॉफी	ಕಾಫಿ	कॉफी	ಕಾಫಿ
Cream	मलाई	ಸಾಯ್	साय	ಕೆನೆ
Curry	कढ़ी	ಕಡಿ	कडी	ವ್ಯಂಜನ
Curds	दही	ಧಂಯ್	धंय	ಮೊಸರು
Drink	पेय पदार्थ	ಪೀವನ್	पीवन	ಪಾನೀಯ
Egg	अंडा	ತಾಂತಿಂ	तांतीं	ಮೊಟ್ಟೆ
Fish	मछली	ಮಾಸ್ಳಿ	मासळी	ಮೀನು
Flour	आटा	ಪೀಟ್	पीट	ಹಿಟ್ಟು
Fruit	फल	ಫಳ್	फळ	ಹಣ್ಣು
Ghee	घी	ತೂಪ್	तूप	ತುಪ್ಪ
Honey	शहद	ಮ್ಹೊಂವ್	म्होंव	ಜೇನುತುಪ್ಪ
jaggery	गुड़	ಗೋಡ್	गोड	ಬೆಲ್ಲ
meat	मांस	ಮಾಸ್	मास	ಮಾಂಸ
milk	दूध	ದೂದ್	दूद	ಹಾಲು
oil	तेल	ತೇಲ್	तेल	ಎಣ್ಣೆ
pappad	पापड	ಪಾಪ್ಡೊ	पापडो	ಹಪ್ಪಳ
pickles	अचार	ಲೋಣ್ಚೆಂ	लोणचें	ಉಪ್ಪಿನಕಾಯಿ
pork	सूअर का मांस	ದುಕ್ರಾಮಾಸ್	दुकरामास	ಹಂದಿಮಾಂಸ
rice (cooked)	चावल	ಶಿತ್	शीत	ಅನ್ನ
soup	शोरबा	ಸೂಪ್	सूप	ಸಾರು
sugar	चीनी	ಸಾಕರ್	साकर	ಸಕ್ಕರೆ
tea	चाय	ಚಾ	चा	ಚಹ
vegetable	तरकारी	ಪಾಲೊಭಾಜಿ	पालोभाजी	ತರಕಾರಿ
water	पानी	ಉದಕ್	उदक	ನೀರು

HOUSEHOLD GOODS

Aggarbatti	अगरबत्ती	ಉಜ್ವಾತ್	उजवात	ಊದುಬತ್ತಿ
Almirah	अलमारी	ಅಲ್ಮಾರ್	अलमार	ಬೀರು
Bag	थैला, झोला	ಪೊತೆಂ	पोते	ಚೀಲ
Basket	टोकरी	ದಾಲಿ	दाली	ಬುಟ್ಟಿ
Bed	पलंग	ಹಾಂತೂಳ್ಣ	हांतूळण	ಹಾಸಿಗೆ
Bed-sheet	चादर	ಪೊಲ್	वोल	ಹೊದಿಕೆ
Bell	घंटी	ಘಾಂಟ್	घांट	ಗಂಟೆ
Blanket	कंबल	ಕಾಂಬಿಳ್	कांबीळ	ಕಂಬಳಿ
Book	किताब	ಪುಸ್ತುಕ್	पुस्तक	ಪುಸ್ತಕ
Bottle	बोतल	ಶಿಸ್ಲಿ	शिसली	ಶೀಸೆ
Box, trunk	संदूक	ಪೆಟ್	पेट	ಪೆಟ್ಟಿಗೆ
Broom	झाड़ू	ಸಾರೊಣ್	सारोण	ಪೊರಕೆ
Bucket	बाल्टी	ಬಾಲ್ದಿ	बालदी	ಬಕೆಟ್ಟು
Candle	मोमबत्ती	ವಾತ್	वात	ಮೋಂಬತ್ತಿ
Camphor	कपूर	ಕಾಪ್ಪುರ್	कापूर	ಕರ್ಪೂರ
Castroil	अंडी का तेल	ಏಂಡೆಲ್	एंडेल	ಹರಳೆಣ್ಣೆ
Ceiling fan	पंखा	ಪಂಕೊ	पंको	ಫ್ಯಾನ್
Chair	कुरसी	ಕದೆಲ್	कदेल	ಕುರ್ಚಿ
Charcoal	लकड़ी का कोयला	ಇಂಗ್ಳೊ	इंगळो	ಇದ್ದಿಲು
Cot	खाट	ಮಾಂಚೊ, ಖಾಟ್ಲೆಂ	मांचो, खटले	ಮಂಚ
Comb	कंघी	ದಾಂತೊಣಿ	दांतोणी	ಬಾಚಣಿಗೆ
Cotton	कपास	ಕಾಪ್ಸ್	कापूस	ಹತ್ತಿ
Cradle	पालना	ಪಾಳ್ಣೆಂ	पाळणे	ತೊಟ್ಟಿಲು
Fuel	ईंधन	ಜಳೊವ್	जळोव	ಇಂಧನ
Funnel	कीप	ಪುನೆಲ್	पुनेल	ಆಲಿಕೆ

Glass	गिलास	ಗ್ಲಾಸ್	ग्लास	ಗಾಜಿನ ಲೋಟ
Idol	मूर्ति	ಮೂರ್ತ್	मूर्त	ಮೂರ್ತಿ
Iron	इस्तरी	ಇಸ್ತ್ರಿ	इस्तरी	ಇಸ್ತ್ರಿ
Key	चाबी	ಚಾವಿ	चावी	ಬೀಗದ ಕೈ
Ladder	सीढ़ी	ನಿಸಣ್	निसण	ಏಣಿ
Ladle	बड़ा चमचा	ದೋಯ್	दोय	ಸೌಟು
Lamp	लैंप	ದಿವೊ	दिवो	ದೀಪ
Letter	पत्र	ಚೀಟ್, ಪತ್ರ್	चीट, पत्र	ಪತ್ರ
Lid	ढक्कन	ಧಾಂಪ್ಣೆಂ	धांपणें	ಮುಚ್ಚಳ
Lock	ताला	ತಾಲೆಂ	तालें	ಬೀಗ
Mat	चटाई	ಮಾಂದ್ರಿ	मांदरी	ಚಾಪೆ
Mirror	आईना	ಆರ್ಸೊ	आरसो	ಕನ್ನಡಿ
Needle	सुई	ಸುವಿ	सूवी	ಸೂಜಿ
Oil	तेल	ತೇಲ್	तेल	ಎಣ್ಣೆ
Paper	कागज़	ಕಾಗತ್	कागत	ಕಾಗದ
Pastry-roller	बेलन	ಲಾಟ್ಣೆಂ	लाटणें	ಲಟ್ಟಣಿಗೆ
Pen	कलम	ಲಿಖ್ಣಿ	लिखणी	ಲೇಖನಿ
Photograph	फोटो	ಫೊಟೊ	फोटो	ಭಾವಚಿತ್ರ
Picture	चित्र	ಚಿತ್ರ್	चित्र	ಚಿತ್ರ
Pillow	तकिया	ಉಶೆಂ	उशें	ತಲೆದಿಂಬು
Plate	प्लेट	ಬೊಶಿ	बोशी	ಬಟ್ಟಲು
Powder	पाउडर	ಪವ್ಡರ್	पौडर	ಪೌಡರು
Rope	रस्सी	ರಾಜು, ದೊರಿ	राजू, दोरी	ಹಗ್ಗ
Sack	बोरा	ಗೊಣಿ	गोणी	ಗೋಣಿಚೀಲ
Saucer	पिरच	ಪೀರ್	पीर	ಬಟ್ಟಲ ತಟ್ಟೆ
Soap	साबुन	ಸಾಬು	साबू	ಸಾಬೂನು
Spoon	चमचा	ಕುಲೆರ್	कुलेर	ಚಮಚ
Stick	डंडा	ಬೇತ್	बेत	ಬೆತ್ತ

HOUSEHOLD GOODS

Swing	झूला	ಝೊಂಪಾಳೊ	झोंपाळो	ಉಯ್ಯಾಲೆ
Table	मेज़	ಮೇಜ್	मेज	ಮೇಜು
Tap	टोंटी	ನಳ್	नळ	ನಲ್ಲಿ
Thread	धागा	ಸುತ್	सूत	ನೂಲು
Tin	डिब्बा	ಡಬ್ಬೊ	डब्बो	ಡಬ್ಬಿ
Umbrella	छतरी	ಸತ್ರಿ	सत्री	ಕೊಡೆ
Utensil	बरतन	ಆಯ್ದನ್	आयदन	ಪಾತ್ರೆ
Wall-clock	दीवार घड़ी	ಘಡ್ಯಾಳ್	घड्याळ	ಗೋಡೆಗಡಿಯಾರ
Watch	हाथ घड़ी	ವಾಚ್	वॉच	ಕೈಗಡಿಯಾರ
Wire	तार	ಸರಿ	सरी	ತಂತಿ

ORNAMENTS & DRESS

Bangle	चूड़ी	ಕಾಂಕಣ್	कांकण	ಬಳೆ
Cap	टोपी	ತೊಪಿ	तोपी	ಟೋಪಿ
Chain	चैन	ಸರ್ಪಳಿ	सरपळी	ಸರ
Clothes	कपड़े	ವಸ್ತುರ್	वस्तूर	ಬಟ್ಟೆಗಳು
Crown	मुकुट	ಮುಕುಟ್	मुकूट	ಕಿರೀಟ
Dress	पोशाक	ಮುಸ್ತಾಯ್ಕಿ	मुस्तायकी	ಉಡುಪು
Handkerchief	रूमाल	ಲೇಸ್	लेस	ಕರವಸ್ತ್ರ
Hat	टोप	ಚೆಪೆಂ	चेपें	ಟೋಪಿ
Jewellery	गहने	ನಗ್	नग	ಆಭರಣಗಳು
Medal	पदक	ಪದಕ್	पदक	ಪದಕ
Necklace	नेकलेस	ನೆಕ್ಲೆಸ್	नेकलेस	ನೆಕ್ಲೆಸ್
Nosering	नथ	ನಥ್	नथ	ಮೂಗುತಿ
Pocket	जेब	ಬೊಲ್ಸ್	बोल्स	ಕಿಸೆ
Towel	तौलिया	ತುವಾಲೊ	तुवालो	ಟವಲು
Turban	पगड़ी	ಮುಂಡಾಸ್	मुंडास	ರುಮಾಲು

ORNAMENTS & DRESS

ing	अंगूठी	ಮುದಿ	मुदी	ಉಂಗುರ
aree	साड़ी	ಕಾಪಡ್	कापड	ಸೀರೆ
hirt	कमीज़	ಖೊಮೀಸ್	खोमीस	ಷರಟು
kirt	घाघरा	ಘಾಗ್ರೊ	घागरो	ಲಂಗ
niform	वरदी	ಸಮವಸ್ತುರ್	समवस्तूर	ಸಮವಸ್ತ್ರ

WORLD KONKANI CENTRE LIBRARY

TOOLS

Axe	कुल्हाड़ी	ಮೊಸ್, ಕುರಾಡ್	मोस, कुराड	ಕೊಡಲಿ
Balance	तराजू	ತಾಗ್ಡಿ	तागडी	ತಕ್ಕಡಿ
File	रेती	ಕಾಣಸ್	काणस	ಅರ
Hammer	हथौड़ा	ಮೊಡ್ತೆಲ್	मोडतेल	ಸುತ್ತಿಗೆ
Handloom	हथ-करघा	ಹಾತ್‌ಮಾಗ್	हातमाग	ಕೈಮಗ್ಗ
Knife	चाकू	ಸುರಿ	सुरी	ಚಾಕು
Plough	हल	ನಾಂಗೊರ್	नांगोर	ನೇಗಿಲು
Saw	आरी	ಖೊರ್ವೊಂತ್	खोरवोंत	ಗರಗಸ
Scissors	कैंची	ಕಾತರ್	कातर	ಕತ್ತರಿ
Screw	पेंच	ಖಿಳೊ	खिळो	ಮೊಳೆ
Spade	फावड़ा	ಖೊರೆಂ	खोरें	ಸಲಿಕೆ

METALS, MINERALS & JEWELS

Brass	पीतल	ಪಿತುಳ್	पितूळ	ಹಿತ್ತಾಳೆ
Bronze	कसकुट	ಕಾಶೆಂ	काशें	ಕಂಚು
Chalk	खड़िया	ಖಡು	खडू	ಸುಟ್ಟ ಸುಣ್ಣ
Coal	कोयला	ಕೊಳ್ಸೊ	कोळसो	ಕಲ್ಲಿದ್ದಲು
Copper	तॉबा	ತಾಂಬೆಂ	तांबें	ತಾಮ್ರ
Diamond	हीरा	ವಜ್ರ್	वज्र	ವಜ್ರ

METALS, MINERALS & JEWELS

Gold	सोना	ಭಾಂಗರ್	भांगर	ಚಿನ್ನ
Iron	लोहा	ಲೋಂಕಡ್	लोंकड	ಕಬ್ಬಿಣ
Kerosene oil	मिट्टी का तेल	ಫಾತ್ರೆಲ್	फातरेल	ಸೀಮೆಎಣ್ಣೆ
Lead	सीसा	ಶಿಶೆಂ	शिशें	ಸೀಸ
Marble	संगमरमर	ಮಾರ್ಬ್ಲ್	मार्बल	ಅಮೃತಶಿಲೆ
Mica	अभ्रक	ಅಭ್ರಕ್	अभ्रक	ಅಭ್ರಕ
Pearl	मोती	ಮೊತಿಂ	मोतीं	ಮುತ್ತು
Silver	चाँदी	ರುಪೆಂ	रुपें	ಬೆಳ್ಳಿ
Steel	इस्पात	ಸ್ಟೀಲ್	स्टील	ಉಕ್ಕು
Sulpher	गंधक	ಗಂಧಕ್	गंधक	ಗಂಧಕ
Tin	राँगा	ತವ್ರೆಂ	तवरें	ತವರ
zinc	जस्ता	ಜಸ್ತ್	जस्त	ಸತು

NATURE, PLACES & WEATHER

Aerodrome	हवाई अड्डा	ವಿಮಾನ್ಥಳ್	विमानथळ	ವಿಮಾನ ನಿಲ್ದಾಣ
Aeroplane	हवाई जहाज़	ವಿಮಾನ್	विमान	ವಿಮಾನ
Air	हवा	ವಾರೆಂ	वारें	ಗಾಳಿ
Animal	जानवार	ಮೊನ್ಜಾತ್	मोनजात	ಪ್ರಾಣಿ
Beach	समुद्र-तट	ವೇಳ್	वेळ	ಸಮುದ್ರ ತೀರ
Bird	चिड़िया	ಸುಕ್ಣೆಂ	सुकणें	ಪಕ್ಷಿ
Boat	नाव	ಹೊಡೆಂ	होडें	ದೋಣಿ
Breeze	मन्द पवन	ಥಂಡ್ ವಾರೆಂ	थंड वारें	ನಸುಗಾಳಿ
Bridge	पुल	ಸಾಂಕೊವ್	सांकोव	ಸೇತುವೆ
Bush	झाड़ी	ಬೊಲೆಂ	बोलें	ಪೊದೆ
Capital	राजधानी	ರಾಜ್ಧಾನಿ	राजधानी	ರಾಜಧಾನಿ
Cemetery	कब्रिस्तान	ಸಿಮೆಸ್ತ್ರ	सिमेस्त्र	ಸ್ಮಶಾನ

ity	नगर	ಶೆಹರ್	शेहर	ನಗರ
limate	जलवायु	ವಾತಾವರಣ್	वातावरण	ವಾಯುಗುಣ
loud	बादल	ಕೂಪ್, ಮೋಡ್	कूप, मोड	ಮೋಡ
oast	समुद्र-तट	ದರ್ಯಾದೇಗ್	दर्या देग	ಸಮುದ್ರ, ತೀರ
Continent	महाद्वीप	ಭುಂಯ್ಖಂಡ್	भूंयखंड	ಖಂಡ
Coolness	ठंडक	ಥಂಡಾಯ್	थंडाय	ತಂಪು
Country	देश	ದೇಶ್	देश	ದೇಶ
Creeper	बेल	ವಾಲ್, ಬೇಲ್	वाल, बेल	ಬಳ್ಳಿ
Dark	अंधेरा	ಕಾಳೋಕ್	काळोक	ಕತ್ತಲು
Dew	ओस	ದೋವ್	दोव	ಇಬ್ಬನಿ
District	ज़िला	ಜಿಲ್ಲೊ	जिल्लो	ಜಿಲ್ಲೆ
Earth	पृथ्वी	ಭುಂಯ್	भूंय	ಭೂಮಿ
Earthquake	भूकंप	ಭುಂಯ್ಕಾಂಪ್	भूंयकांप	ಭೂಕಂಪ
Famine	अकाल	ದುಕೊಳ್	दुकोळ	ಬರಗಾಲ
Fence	बाड़	ವೋಯ್	वोय	ಬೇಲಿ
Field	ख़ेत	ಶೆತ್	शेत	ಹೊಲ
Flood	बाढ़	ಆವ್ರ	आवर	ನೆರೆ
Footpath	पगडंडी	ಪಾಯ್ವಾಟ್	पायवाट	ಕಾಲ್ದಾರಿ
Forest	जंगल	ರಾಣ್	राण	ಕಾಡು
Fountain	फ़वारा	ಫವಾರೊ	फवारो	ಕಾರಂಜಿ
Garden	बागीचा	ಪೊರ್ಸುಂ	पोरसूं	ತೋಟ
Grass	घास	ತಣ್	तण	ಹುಲ್ಲು
Ground	भूमि	ಧರ್ನ್	धर्न	ನೆಲ
Harbour	बंदरगाह	ಬಂದರ್	बंदर	ರೇವುಪಟ್ಟಣ
Harvest	फसल	ಪೀಕ್	पीक	ಸುಗ್ಗಿಕಾಲ
Hill	पहाड़ी	ದೊಂಗೊರ್	दोंगोर	ಬೆಟ್ಟ
Hut	झोंपड़ी	ಖೋಂಪ್	खोंप	ಗುಡಿಸಲು

Island	द्वीप	ಜುಂವೊ	जुंवो	ದ್ವೀಪ
Jungle	जंगल	ರಾಣ್	राण	ಅರಣ್ಯ
Lake	झील	ತಳೆಂ	तळें	ಸರೋವರ
Land	भूमि	ಭುಂಯ್	भूंय	ಭೂಮಿ
Light	प्रकाश	ಉಜ್ವಾಡ್	उजवाड	ಬೆಳಕು
Lightning	बिजली	ಜಗ್ಲಾಣೆಂ	जगलाणें	ಮಿಂಚು
Manure	खाद	ಸಾರೆಂ	सारें	ಗೊಬ್ಬರ
Mine	खान	ಖಣ್	खण	ಗಣಿ
Moon	चाँद	ಚಂದ್ರೆಮ್	चंद्रेम	ಚಂದ್ರ
Moonlight	चाँदनी	ಚಾನ್ನೆಂ	चान्नें	ಬೆಳದಿಂಗಳು
Mountain	पर्वत	ಪರ್ವತ್	पर्वत	ಪರ್ವತ
Mud	कीचड़	ಚಿಕೋಲ್	चिकोल	ಕೆಸರು
Nest	घोंसला	ಘೊಂಟೆರ್	घोंटेर	ಗೂಡು
Ocean	महासागर	ಸಾಗೊರ್	सागोर	ಸಾಗರ
Place	स्थान	ಜಾಗೊ	जागो	ಸ್ಥಳ
Plain	समतल भूमि	ಸಪಾಯ್ ಭುಂಯ್	सपाय भूंय	ಬಯಲು
Plant	पौधा	ಝಡ್	झड	ಗಿಡ
Port	बंदरगाह	ಬಂದರ್	बंदर	ಬಂದರು
Rain	बारिश	ಪಾವ್ಸ್	पावस	ಮಳೆ
Rainbow	इन्द्र धनुष	ಧೋಣು	धोणू	ಕಾಮನಬಿಲ್ಲು
River	नदी	ನ್ಹಂಯ್	न्हंय	ನದಿ
Road	सड़क	ಮಾರೊಗ್	मारोग	ಮಾರ್ಗ
Rock	चट्टान	ಖಡಪ್	खडप	ಬಂಡೆ
Sand	बालू	ರೇಂವ್	रेंव	ಮರಳು
Sea	समुद्र	ದರ್ಯೊ	दर्यो	ಸಮುದ್ರ
Ship	जहाज़	ತಾರುಂ	तारूं	ಹಡಗು

Sky	आसमान	ಮಳಬ್	मळब	ಆಕಾಶ
Smoke	धुआँ	ಧುವ್ಹೊರ್	धुवोर	ಹೊಗೆ
Snow	बरफ़	ಬರ್ಫ್	बरफ	ಹಿಮ
Soil	मिट्टी	ಮಾತಿ	माती	ಮಣ್ಣು
Spring	जल-स्रोत	ಝರ್	झर	ನೀರಿನ ಚಿಲುಮೆ
Star	तारा	ನೆಕೆತ್ರ್	नेकेत्र	ನಕ್ಷತ್ರ
State	राज्य	ರಾಜ್ಯ್	राज्य	ರಾಜ್ಯ
Stone	पत्थर	ಫಾತೊರ್	फातोर	ಕಲ್ಲು
Storm	तूफ़ान	ವಾದಳ್	वादळ	ಬಿರುಗಾಳಿ
Stream	जलधारा	ವ್ಹಾಳ್	व्हाळ	ಹೊಳೆ
Street	सड़क	ರಸ್ತೊ	रस्तो	ಬೀದಿ
Summer	ग्रीष्म ऋतु	ಗಿಂವ್	गीम	ಬೇಸಿಗೆ
Sun	सूरज	ಸುರ್ಯೊ	सुर्यो	ಸೂರ್ಯ
Sunlight	धूप	ವೊತ್	वोत	ಬಿಸಿಲು
Sunrise	सूर्योदय	ಸುರ್ಯೊದಯ್	सूर्योदय	ಸೂರ್ಯೋದಯ
Sunset	सूर्यास्त	ಸುರ್ಯಾಸ್ತ್	सूर्यास्त	ಸೂರ್ಯಾಸ್ತ
Thunder	कड़क	ಘಡ್ಘಡೊ	घडघडो	ಸಿಡಿಲು
Tomb	कब्र	ಪೊಂಡ್	पोंड	ಸಮಾಧಿ
Town	कसबा	ಪೇಂಟ್	पेंट	ಪೇಟೆ
Train	रेलगाड़ी	ಟ್ರೈನ್	ट्रैन	ರೈಲುಗಾಡಿ
Tree	पेड़	ರೂಕ್	रूक	ಮರ
Valley	घाटी	ಫಾಲ್ಕೆಂ	फालकें	ಕಣಿವೆ
Vehicle	वाहन	ವಾಹನ್	वाहन	ವಾಹನ
Village	ग्राम	ಗಾಂವ್	गांव	ಹಳ್ಳಿ
Waterfall	जलप्रपात	ಧಬ್‌ಧಬೊ	धबधबो	ಜಲಪಾತ
Wave	लहर	ಲ್ಹಾರ್	ल्हार	ಅಲೆ

WORLD KONKANI CENTRE

Weather	मौसम	ಹವ್ಹೊ	हवो	ಹವಾಮಾನ
Well	कुआँ	ಬಾಂಯ್	बांय	ಬಾವಿ
Wind	हवा	ವಾರೆಂ	वारें	ಗಾಳಿ
Winter	शीतकाल	ಹಿಂವಾಳೊ	हिंवाळो	ಚಳಿಗಾಲ
World	संसार, दुनिया	ಸಂವ್ಸಾರ್	संवसार	ಜಗತ್ತು

ADJECTIVES

GENERAL WORDS

Abundant	प्रचुर	ಭರ್ಪೂರ್	भरपूर	ಸಮೃದ್ಧ
Alike	सदृश	ಸಾರ್ಕೊ	सारको	ಸದೃಶ
All	सभी	ಸಕ್ಕಡ್	सक्कड	ಎಲ್ಲ
Annual	वार्षिक	ವರ್ಸುಕೀ	वर्सुकी	ವಾರ್ಷಿಕ
Back	पिछला	ಪಾಟ್ಲೊ	पाटलो	ಹಿಂದಿನ
Cheap	सस्ता	ಸವಾಯ್	सवाय	ಅಗ್ಗದ
Chief	मुख्य	ಮುಖೆಲ್	मुखेल	ಮುಖ್ಯವಾದ
Complete	पूर्ण	ಪುರ್ತೊ	पुरतो	ಸಂಪೂರ್ಣ
Costly	महँगा	ಮ್ಹಾರಗ್	म्हारग	ದುಬಾರಿಯಾದ
Customary	प्रथागत	ಸದಾಂಚೆಂ	सदांचें	ರೂಢಿಯ
Daily	दैनिक	ದಿಸ್ಪಡ್ತೊ	दिसपड्तो	ದೈನಿಕ
Different	भिन्न-भिन्न	ವಿಂಗಡ್-ವಿಂಗಡ್	विंगड-विंगड	ಭಿನ್ನವಾದ
Difficult	कठिन	ಕಠೀಣ್	कठीण	ಕಷ್ಟಕರವಾದ
Double	दुगुना	ದೊಡ್ತೊ	दोडतो	ದ್ವಿಗುಣ
Each	प्रत्येक	ಹರ್ಯೇಕ್	हर्येक	ಪ್ರತಿಯೊಂದು
Easy	सरल	ಸೊಂಪೊ	सोंपो	ಸುಲಭವಾದ
Educational	शैक्षिक	ಶಿಕ್ಷಣಿಕ್	शिक्षणीक	ಶೈಕ್ಷಣಿಕ
Elder	ज्येष्ठ	ಮ್ಹಾಲ್ಘಡೊ	म्हालघडो	ಹಿರಿಯ
Elementary	प्रारंभिक	ಮುಳಾವೆಂ	मुळावें	ಪ್ರಾಥಮಿಕ
Excessive	अत्यधिक	ಚಡ್	चड	ಅತಿಯಾದ

avourite	प्रियपात्र	ಆವ್ಡಿಚೊ	आवडिचो	ಅತ್ಯಂತ ಪ್ರಿಯವಾದ
oreign	विदेशी	ಭಾಯ್ಲೊ	भायलो	ವಿದೇಶದ
our persons)	चार व्याकत	ಚೌಗ್	चौग	ನಾಲ್ವರು
ree	मुफ़्त	ಫುಂಕ್ಯಾಚೆಂ	फुंक्याचें	ಪುಕ್ಕಟೆಯಾದ
igher	उच्च	ಉಂಚ್ಲೆಂ	उंचलें	ಉನ್ನತ
oly	पवित्र	ಪವಿತ್ರ್	पवीत्र	ಪವಿತ್ರ
ndependant	स्वतंत्र	ಸ್ವತಂತ್ರ್	स्वतंत्र	ಸ್ವತಂತ್ರ
nteresting	रोचक	ಮನೋರಂಜಕ್	मनोरंजक	ಆಸಕ್ತಿದಾಯಕ
Jolly	विनोदी	ಖುಶಾಲಿ	खुशाली	ಖುಷಿಯಾದ
ast	अंतिम	ನಿಮಾಣೊ	निमाणो	ಕೊನೆಯ
ess	कम	ಉಣೆಂ	उणें	ಕಡಿಮೆಯಾದ
ucky	भाग्यशाली	ನಶಿಬ್‌ವಂತ್	नशिबवंत	ಅದೃಷ್ಟವಂತ
Modern	आधुनिक	ಆಧುನಿಕ್	आधुनीक	ಆಧುನಿಕ
Moral	नैतिक	ನಿತಿಕ್	नितीक	ನೀತಿಯ
More	अधिक	ಚಡ್	चड	ಹೆಚ್ಚಿನ
Mythological	पौराणिक	ಪುರಾಣಿಕ್	पुराणीक	ಪೌರಾಣಿಕ
Necessary	आवश्यक	ಗರ್ಜೆಚೆಂ	गर्जेचें	ಅಗತ್ಯವಾದ
Next	अगला	ಫುಡ್ಲೊ	फुडलो	ತರುವಾಯದ
Other	दूसरा	ಹೆರ್	हेर	ಬೇರೆಯ
Our	हमारा	ಆಮ್ಚೊ	आमचो	ನಮ್ಮ
Particular	खास	ಅಮ್ಕೊ	अमको	ನಿರ್ದಿಷ್ಟ
Plenty	बहुत मात्रा में	ಮಸ್ತ್, ಖೂಬ್	मस्त, खूब	ತುಂಬಾ
Poor	गरीब	ದುಬ್ಳೊ	दुबळो	ಬಡವ
Previous	पिछला	ಆದ್ಲೊ	आदलो	ಹಿಂದಿನ
Religious	धार्मिक	ಧರ್ಮಿಕ್	धर्मीकि	ಧಾರ್ಮಿಕ
Rich	अमीर	ಗ್ರೇಸ್ತ್	ग्रेस्त	ಶ್ರೀಮಂತ

Severe	कड़ा	ಕಡಕ್	कडक	ಕಟ್ಟುನಿಟ್ಟಿನ
Similar	सदृश	ಸಾರ್ಕೊ	सारको	ಹೋಲುವ
Social	सामाजिक	ಸಮಾಜಿಕ್	समाजीक	ಸಾಮಾಜಿಕ
Some	कुछ	ಥೊಡೊ	थोडो	ಸ್ವಲ್ಪ
Special	विशेष	ವಿಶೇಸ್	विशेस	ವಿಶೇಷ
Strange	अपरिचित	ಪರ್ಕಿ	परकी	ಅಪರಿಚಿತ
Technical	तकनीकी	ತಂತ್ರಿಕ್	तंत्रीक	ತಾಂತ್ರಿಕ
Temporary	अस्थायी	ತಾತ್ಪುರ್ತೊ	तात्पुरतो	ತಾತ್ಕಾಲಿಕ
True	सही	ಖರೆಂ	खरें	ಸರಿಯಾದ
Unemployed	बेकार	ಬೆಕಾರ್	बेकार	ನಿರುದ್ಯೋಗದ
Unmarried	अविवाहित	ಆಂಕ್ವಾರ್	आंकवार	ಮದುವೆಯಾಗದ
Usual	सामान्य	ಸದಾಂಚೆಂ	सदांचें	ಸಾಮಾನ್ಯ
Vacant	खाली	ರಿತೊ	रितो	ಖಾಲಿ
Various	विविध	ತರೇಕ್‌ವಾರ್	तरेकवार	ವಿವಿಧ
Worse	बदतर	ಪಾಶ್ಟ್	पाश्ट	ಹೆಚ್ಚು ಕೆಟ್ಟದಾದ
Your	तुम्हारा	ತುಜೊ	तुजो	ನಿನ್ನ

COLOURS

Black	काला	ಕಾಳೊ	काळो	ಕಪ್ಪು
Blue	नीला	ನಿಳೊ	निळो	ನೀಲಿ
Brown	भूरा	ಪುಡಿ ರಂಗಾಚೊ	पुडी रंगाचो	ಕಂದು
Green	हरा	ಪಾಚ್ವೊ	पाचवो	ಹಸಿರು
Pink	गुलाबी	ಗುಲೊಬಿ	गुलोबी	ಗುಲಾಬಿ
Red	लाल	ತಾಂಬ್ಡೊ	तांबडो	ಕೆಂಪು
Saffron	केसरिया	ಕೇಸರಿ	केसरी	ಕೇಸರಿ
Violet	बैंगनी	ಜಾಂಬ್ಳೊ	जांबळो	ನೇರಳೆ
White	सफेद	ಧವೊ	धवो	ಬಿಳಿ
Yellow	पीला	ಹಳ್ದುವೊ	हळदुवो	ಹಳದಿ

HUMAN NATURE

Active	सक्रिय	ಸಕ್ರಿಯ್	सक्रीय	ಸಕ್ರಿಯ
Bad	बुरा	ವಾಯ್ಟ್	वायट	ಕೆಟ್ಟ
Brave	साहसी	ಧೈರಾಧಿಕ್	धैराधीक	ಧೀರ
Clever	चतुर	ಹುಶಾರ್	हुशार	ಜಾಣ
Courageous	निडर	ಧೈರಾಧಿಕ್	धैराधीक	ನಿರ್ಭೀತ
Coward	कायर	ಭಿವ್ಕುರೊ	भिवकुरो	ಹೇಡಿ
Faithful	वफ़ादार	ವಿಶ್ವಾಸಿ	विश्वासी	ನಂಬಿಕೆಯ
Foolish	मूर्ख	ಬೆಕೂಫ್	बेकूफ	ಹೆಡ್ಡ
Good	अच्छा	ಬರೊ	बरो	ಒಳ್ಳೆಯ
Greedy	लालची	ಆಬ್ಲೆಶಿ	आबलेशी	ದುರಾಸೆಯ
Happy	प्रसन्न	ಖುಶಾಲ್ಭರಿತ್	खुशालभरीत	ಸಂತೋಷಗೊಂಡ
Intelligent	बुद्धिमान्	ಬುದ್ವಂತ್	बुदवंत	ಬುದ್ಧಿವಂತನಾದ
Lazy	आलसी	ಆಳ್ಶಿ	आळशी	ಸೋಮಾರಿಯಾದ
Mad	पागल	ಪಿಸೊ	पिसो	ಹುಚ್ಚಿನ
Naughty	नटखट	ಪೊಕ್ರಿ	पोकरी	ತುಂಟ
Obedient	आज्ञाकारी	ವಿಧೇಯ್	विधेय	ವಿಧೇಯ
Proud	घमंडी	ಹಂಕಾರಿ	हंकारी	ಗರ್ವದ
Selfish	स्वार्थी	ಸ್ವಾರ್ಥಿ	स्वार्थी	ಸ್ವಾರ್ಥಿಯಾದ
Stingy	कंजूस	ಸುರಾತಿ	सुराती	ಜಿಪ್ಪುಣ
Wise	समझदार	ಶಾಣೊ	शाणो	ತಿಳುವಳಿಕೆಯುಳ್ಳ

PHYSICALLY HANDICAPPED

Blind	अंधा	ಅಂಧ್ಳೊ, ಕುರ್ಡೊ	अंधळो, कुर्डो	ಕುರುಡ
Deaf	बहरा	ಭೆರೊ	भेरो	ಕಿವುಡ
Dumb	गूँगा	ಮೊನೊ	मोनो	ಮೂಕ
Lame	लँगडा	ಪಾಂಗ್ಳೊ	पांगळो	ಕುಂಟ

PHYSICAL FEATURES

aged	बूढ़ा	ಪ್ರಾಯೆಸ್ತ್	प्रायेस्त	ವಯಸ್ಸಾದ
Beautiful	सुंदर	ಸೊಬಿತ್	सोबीत	ಚೆಂದದ
Big	बड़ा	ವ್ಹಡ್	व्हड	ದೊಡ್ಡ
Broad	चौड़ा	ರೂಂದ್	रूंद	ಅಗಲವಾದ
Clean	साफ़	ನಿತಳ್	नितळ	ನಿರ್ಮಲವಾದ
Cold	ठंडा	ಥಂಡ್	थंड	ತಣ್ಣನೆಯ
Colourful	रंगीला	ರಂಗ್‌ರಂಗ್ಯಾಳೊ	रंगरंगयाळो	ವರ್ಣರಂಜಿತ
Deep	गहरा	ಗೂಂಡ್	गूंड	ಆಳವಾದ
Dirty	गंदा	ಮ್ಹೆಳೊ	म्हेळो	ಕೊಳಕಾದ
Dry	सूखा	ಸುಕೊ	सुको	ಒಣಗಿದ
Empty	खाली	ರಿತೊ	रितो	ಬರಿದಾದ
Fair	गोरा	ಗೊರೊ	गोरो	ತೆಳು ಬಣ್ಣದ
Fat	मोटा	ಮೊಟೊ	मोटो	ದಪ್ಪನೆಯ
Fearful	डरावना	ಭಿರಾಂಕುಳ್	भिरांकूळ	ಭಯಾನಕವಾದ
Fine	उत्कृष्ट	ಬರೊ	बरो	ಅತ್ಯುತ್ತಮವಾದ
Fresh	ताजा	ತಾಜೊ	ताजो	ತಾಜಾ
Full	भरा हुआ	ಭರ್‌ಲ್ಲೊ	भरल्लो	ತುಂಬಿದ
Hard	ठोस	ಘಟ್	घट	ಗಟ್ಟಿಯಾದ
Heavy	वज़नी	ಜಡ್	जड	ಭಾರವಾದ
High	ऊँचा	ಉಬಾರ್	उबार	ಎತ್ತರವಾದ
Hot	गरम	ಉನ್	उन	ಬಿಸಿಯಾದ
Large	बड़ा	ವ್ಹಡ್	व्हड	ದೊಡ್ಡ
Lean	दुबला	ಬಾರ್ಕೆಲೊ	बारकेलो	ಸೊರಗಿದ
Light	हलका	ಹಾಳು	हाळू	ಹಗುರ
Little	थोड़ा	ಇಲ್ಲೊ	इल्लो	ಸ್ವಲ್ಪ
Long	लंबा	ಲಾಂಬ್	लांब	ಉದ್ದವಾದ

oose	ढीला	ಸಡಿಲ್	सडील	ಸಡಿಲವಾದ
ature	परिपक्व	ಜೂನ್	जून	ಬಲಿತ
arrow	सँकरा	ಅಶೀರ್	अशीर	ಇಕ್ಕಟ್ಟಾದ
ew	नया	ನವೊ	नवो	ಹೊಸ
ld (age)	बूढ़ा	ಮ್ಹಾತಾರೊ	म्हातारो	ವೃದ್ಧ
ld (thing)	पुराना	ಪೊರ್ನೊ	पोरनो	ಹಳೆಯ
pen	खुला	ಉಗ್ತೊ	उगतो	ತೆರೆದ
retty	सुंदर	ಸೊಬಿತ್	सोबीत	ಅಂದವಾದ
ipe	पका हुआ	ಪಿಕೊ	पिको	ಹಣ್ಣಾದ
ound	बेलनाकर	ವಾಟ್ಕುಳೊ	वाटकुळो	ವೃತ್ತಾಕಾರದ
hallow	उथला	ಉಥಳ್	उथळ	ಆಳವಿಲ್ಲದ
hort	नाटा	ಮಟ್ವೊ	मटवो	ಗಿಡ್ಡ
imple	सादा	ಸಾದೊ	सादो	ಸರಳವಾದ
lim	दुबला-पतला	ಬಾರಿಕ್	बारीक	ತೆಳ್ಳಗಿರುವ
mall	छोटा	ಲ್ಹಾನ್	ल्हान	ಚಿಕ್ಕ
mooth	चिकना	ಸಪಾಯ್	सपाय	ನುಣುಪಾದ
oft	नरम	ಮೊವ್	मोव	ಮೃದುವಾದ
quare	वर्गाकार	ಚವ್ಕಟ್	चौकट	ಚೌಕವಾದ
tanding	खड़ा हुआ	ಉಬೊ	उबो	ನಿಂತಿರುವ
traight	सीधा	ನೀಟ್	नीट	ನೇರವಾದ
trong	मज़बूत	ಘಟ್	घट	ಗಟ್ಟಿಯಾದ
all	लंबा	ಲಾಂಬ್	लांब	ಎತ್ತರವಾದ
asty	स्वादिष्ट	ರುಚಿಕ್	रूचीक	ರುಚಿಯಾದ
ender	मुलायम	ತರ್ನೊ	तरनो	ಮೃದುವಾದ
hick	गाढ़ा	ದಾಟ್	दाट	ಮಂದವಾದ
hin	पतला	ಬಾರಿಕ್	बारीक	ಸಪೂರ
idy	सुव्यवस्थित	ನಿತಳ್	नितळ	ಅಚ್ಚುಕಟ್ಟಾದ
gly	कुरूप	ಕುರೂಪ್	कुरूप	ಕುರೂಪದ

LIBRARY

Warm	गरम	ಊಬ್	ऊब	ಬೆಚ್ಚಗಿರುವ
Weak	कमज़ोर	ಅಸ್ಕತ್	अस्कत	ಬಲಹೀನ
Wet	गीला	ಭಿಜ್‌ಲ್ಲೊ	भिजल्लो	ಒದ್ದೆಯಾದ
Wild	जंगली	ರಾನ್ವಟ್	रानवट	ಅನಾಗರಿಕ
Whole	संपूर्ण	ಸಗ್ಳೊ	सगळो	ಇಡೀ
wide	चौड़ा	ರೂಂದ್	रूंद	ಅಗಲವಾದ
young	तरुण	ತರ್ನಾಟೊ	तरनाटो	ತರುಣ

TASTES

Bitter	कड़वा	ಕೊಡು	कोडू	ಕಹಿಯಾದ
Salty	नमकीन	ಖಾರ್	खार	ಉಪ್ಪಾದ
Sour	खट्टा	ಆಂಬ್ಶೆಂ	आंबशें	ಹುಳಿಯಾದ
Sweet	मीठा	ಗೋಡ್	गोड	ಸಿಹಿಯಾದ

CARDINAL NUMBERS

1 One	एक	ಏಕ್	एक	ಒಂದು
2 two	दो	ದೋನ್	दोन	ಎರಡು
3 three	तीन	ತೀನ್	तीन	ಮೂರು
4 four	चार	ಚಾರ್	चार	ನಾಲ್ಕು
5 five	पाँच	ಪಾಂಚ್	पांच	ಐದು
6 six	छः	ಸ	स	ಆರು
7 seven	सात	ಸಾತ್	सात	ಏಳು
8 eight	आठ	ಆಟ್	आट	ಎಂಟು
9 nine	नौ	ನೋವ್	नोव	ಒಂಬತ್ತು
10 ten	दस	ಧಾ	धा	ಹತ್ತು
11 eleven	ग्यारह	ಇಕ್ರಾ	इकरा	ಹನ್ನೊಂದು
12 twelve	बारह	ಬಾರಾ	बारा	ಹನ್ನೆರಡು
13 thirteen	तेरह	ತೆರಾ	तेरा	ಹದಿಮೂರು

14 Fourteen	चौदह	ಚೌದ್ದಾ	चौदा	ಹದಿನಾಲ್ಕು
15 Fifteen	पंद्रह	ಪಂದ್ರಾ	पंदरा	ಹದಿನೈದು
16 Sixteen	सोलह	ಸೋಳಾ	सोळा	ಹದಿನಾರು
17 Seventeen	सत्रह	ಸತ್ರಾ	सतरा	ಹದಿನೇಳು
18 Eighteen	अठारह	ಅಟ್ರಾ	अटरा	ಹದಿನೆಂಟು
19 Nineteen	उन्नीस	ಏಕುಣೀಸ್	एकुणीस	ಹತ್ತೊಂಬತ್ತು
20 Twenty	बीस	ವೀಸ್	वीस	ಇಪ್ಪತ್ತು
21 Twenty one	इक्कीस	ಏಕ್ವೀಸ್	एकवीस	ಇಪ್ಪತ್ತೊಂದು
22 Twenty two	बाईस	ಬಾವೀಸ್	बावीस	ಇಪ್ಪತ್ತೆರಡು
23 Twenty three	तेईस	ತೆವೀಸ್	तेवीस	ಇಪ್ಪತ್ತಮೂರು
24 Twenty four	चौबीस	ಚೌವೀಸ್	चोवीस	ಇಪ್ಪತ್ತನಾಲ್ಕು
25 Twenty five	पच्चीस	ಪಂಚ್ವೀಸ್	पंचवीस	ಇಪ್ಪತ್ತೈದು
26 Twenty six	छब्बीस	ಸವೀಸ್	सवीस	ಇಪ್ಪತ್ತಾರು
27 Twenty seven	सत्ताईस	ಸತ್ತಾವೀಸ್	सत्तावीस	ಇಪ್ಪತ್ತೇಳು
28 Twenty eight	अट्ठाईस	ಅಟ್ಟಾವೀಸ್	अट्ठावीस	ಇಪ್ಪತ್ತೆಂಟು
29 Twenty nine	उनतीस	ಏಕುಣ್ತೀಸ್	एकुणतीस	ಇಪ್ಪತ್ತೊಂಬತ್ತು
30 Thirty	तीस	ತೀಸ್	तीस	ಮೂವತ್ತು
31 Thirty one	इकतीस	ಏಕ್ತೀಸ್	एकतीस	ಮೂವತ್ತೊಂದು
32 Thirty two	बत्तीस	ಬತ್ತೀಸ್	बत्तीस	ಮೂವತ್ತೆರಡು

33 Thirty three	तैंतीस	ತೆತ್ತೀಸ್	तेत्तीस	ಮೂವತ್ತ ಮೂರು
34 Thirty four	चौंतीस	ಚೊವ್ತೀಸ್	चोवतीस	ಮೂವತ್ತ ನಾಲ್ಕು
35 Thirty five	पैंतीस	ಪಂಚ್ತೀಸ್	पंचतीस	ಮೂವತ್ತೈದು
36 Thirty six	छत्तीस	ಸತ್ತೀಸ್	सत्तीस	ಮೂವತ್ತಾರು
37 Thirty seven	सैंतीस	ಸಾತ್ತೀಸ್	सात्तीस	ಮೂವತ್ತೇಳು
38 Thirty eight	अड़तीस	ಅಟ್ತೀಸ್	आटतीस	ಮೂವತ್ತೆಂಟು
39 Thirty nine	उनचालीस	ಎಕುಣ್ಚಾಳೀಸ್	एकुणचाळीस	ಮೂವತ್ತ ಒಂಬತ್ತು
40 Forty	चालीस	ಚಾಳೀಸ್	चाळीस	ನಲವತ್ತು
41 Forty one	इकतालीस	ಎಕೆಚಾಳೀಸ್	एकेचाळीस	ನಲವತ್ತೊಂದು
42 Forty two	बयालीस	ಬಾವೆಚಾಳೀಸ್	बावेचाळीस	ನಲವತ್ತೆರಡು
43 Forty three	तैंतालीस	ತೆವೆಚಾಳೀಸ್	तेवेचाळीस	ನಲವತ್ತಮೂರು
44 Forty four	चौवालीस	ಚೊವೆಚಾಳೀಸ್	चोवेचाळीस	ನಲವತ್ತನಾಲ್ಕು
45 Forty five	पैंतालीस	ಪಂಚೆಚಾಳೀಸ್	पंचेचाळीस	ನಲವತ್ತೈದು
46 Forty six	छियालीस	ಸವೆಚಾಳೀಸ್	सवेचाळीस	ನಲವತ್ತಾರು
47 Forty seven	सैंतालीस	ಸತ್ತೆಚಾಳೀಸ್	सत्तेचाळीस	ನಲವತ್ತೇಳು
48 Forty eight	अड़तालीस	ಅಟ್ಟೆಚಾಳೀಸ್	अट्टेचाळीस	ನಲವತ್ತೆಂಟು
49 Forty nine	उनचास	ಎಕುಣ್ಪನ್ನಾಸ್	एकुणपन्नास	ನಲವತ್ತ ಒಂಬತ್ತು

50 Fifty	पचास	ಪನ್ನಾಸ್	पन्नास	ಐವತ್ತು
51 Fifty one	इक्यावन	ಎಕಾವನ್	एकावन	ಐವತ್ತೊಂದು
52 Fifty two	बावन	ಬಾವನ್	बावन	ಐವತ್ತೆರಡು
53 Fifty three	तिरपन	ತೆಪನ್	तेपन	ಐವತ್ತಮೂರು
54 Fifty four	चौवन	ಚೊವ್ವನ್	चोवपन	ಐವತ್ತನಾಲ್ಕು
55 Fifty five	पचपन	ಪಂಚಾವನ್	पंचावन	ಐವತ್ತೈದು
56 Fifty six	छप्पन	ಸಪ್ಪನ್	सप्पन	ಐವತ್ತಾರು
57 Fifty seven	सत्तावन	ಸತ್ತಾವನ್	सत्तावन	ಐವತ್ತೇಳು
58 Fifty eight	अट्ठावन	ಅಟ್ಠಾವನ್	अट्ठावन	ಐವತ್ತೆಂಟು
59 Fifty nine	उनसठ	ಎಕುಣ್ಸಾಟ್	एकुणसाट	ಐವತ್ತೊಂಬತ್ತು
60 Sixty	साठ	ಸಾಟ್	साट	ಅರವತ್ತು
61 Sixty one	इकसठ	ಎಕ್ಸಟ್	एकसट	ಅರವತ್ತೊಂದು
62 Sixty two	बासठ	ಬಾಸಟ್	बासट	ಅರವತ್ತೆರಡು
63 Sixty three	तिरसठ	ತೆಸಟ್	तेसट	ಅರವತ್ತಮೂರು
64 Sixty four	चौंसठ	ಚೊವ್ಸಟ್	चोवसट	ಅರವತ್ತನಾಲ್ಕು
65 Sixty five	पैंसठ	ಪಂಚ್‌ಸಟ್	पंचसट	ಅರವತ್ತೈದು
66 Sixty six	छियासठ	ಸಸಟ್	ससट	ಅರವತ್ತಾರು
67 Sixty seven	सड़सठ	ಸಾತ್ಸಟ್	सातंसट	ಅರವತ್ತೇಳು
68 Sixty eight	अड़सट	ಅಟ್ಸಟ್	आटसट	ಅರವತ್ತೆಂಟು
69 Sixty nine	उनहत्तर	ಎಕುಣ್ಸತ್ತರ್	एकुणसत्तर	ಅರವತ್ತೊಂಬತ್ತು
70 Seventy	सत्तर	ಸತ್ತರ್	सत्तर	ಎಪ್ಪತ್ತು

71 Seventy one	इकहत्तर	ಏಕಾತ್ತರ್	एकात्तर	ಎಪ್ಪತ್ತೊಂದು
72 Seventy two	बहत्तर	ಬ್ಯಾತ್ತರ್	ब्यात्तर	ಎಪ್ಪತ್ತೆರಡು
73 Seventy three	तिहत्तर	ತೆಯಾತ್ತರ್	तेयात्तर	ಎಪ್ಪತ್ತಮೂರು
74 Seventy four	चौहत्तर	ಚೊವ್ರ್ಯಾತ್ತರ್	चोवऱ्यात्तर	ಎಪ್ಪತ್ತನಾಲ್ಕು
75 Seventy five	पचहत्तर	ಪಂಚಾತ್ತರ್	पंचात्तर	ಎಪ್ಪತ್ತೈದು
76 Seventy six	छिहत्तर	ಸಾತ್ತರ್	सात्तर	ಎಪ್ಪತ್ತಾರು
77 Seventy seven	सतहत्तर	ಸತ್ತ್ಯಾತ್ತರ್	सत्त्यात्तर	ಎಪ್ಪತ್ತೇಳು
78 Seventy eight	अठहत्तर	ಅಟ್ಟ್ಯಾತ್ತರ್	अट्टयात्तर	ಎಪ್ಪತ್ತೆಂಟು
79 Seventy nine	उनासी	ಏಕುಣ್ಣೈಶಿಂ	एकुणएशीं	ಎಪ್ಪತ್ತೊಂಬತ್ತು
80 Eighty	अस्सी	ಆಯ್ಶಿಂ	एशीं	ಎಂಬತ್ತು
81 Eighty one	इक्यासी	ಏಕಾಯ್ಶಿಂ	एकायशीं	ಎಂಬತ್ತೊಂದು
82 Eighty two	बयासी	ಬ್ಯಾಯ್ಶಿಂ	ब्यायशीं	ಎಂಬತ್ತೆರಡು
83 Eighty three	तिरासी	ತೆಯಾಯ್ಶಿಂ	तेयायशीं	ಎಂಬತ್ತಮೂರು
84 Eighty four	चौरासी	ಚೊವ್ರ್ಯಾಯ್ಶಿಂ	चोवरायशीं	ಎಂಬತ್ತನಾಲ್ಕು
85 Eighty five	पंचासी	ಪಂಚಾಯ್ಶಿಂ	पंचायशीं	ಎಂಬತ್ತೈದು
86 Eighty six	छियासी	ಸಾಯ್ಶಿಂ	सायशीं	ಎಂಬತ್ತಾರು

87 Eighty seven	सत्तासी	ಸತ್ಯಾಯ್ಶಿಂ	सत्त्यायशीं	ಎಂಬತ್ತೇಳು
88 Eighty eight	अट्ठासी	ಅಟ್ಯಾಯ್ಶಿಂ	अट्टयायशीं	ಎಂಬತ್ತೆಂಟು
89 Eighty nine	नवासी	ಏಕುಣ್ನವ್ವದ್	एकुणनव्वद	ಎಂಬತ್ತೊಂಬತ್ತು
90 Ninety	नब्बे	ನೊವ್ವದ್	नोव्वद	ತೊಂಬತ್ತು
91 Ninety one	इक्यानवे	ಏಕ್ಯಾಣ್ಣವ್	एक्याणव	ತೊಂಬತ್ತೊಂದು
92 Ninety two	बानवे	ಬ್ಯಾಣ್ಣವ್	ब्याणव	ತೊಂಬತ್ತೆರಡು
93 Ninety three	तिरानवे	ತೆಯಾಣ್ಣವ್	तेयाणव	ತೊಂಬತ್ತ ಮೂರು
94 Ninety four	चौरानवे	ಚೊವ್ರ್ಯಾಣ್ಣವ್	चोवऱ्याणव	ತೊಂಬತ್ತನಾಲ್ಕು
95 Ninety five	पंचानवे	ಪಂಚಾಣ್ಣವ್	पंचाणव	ತೊಂಬತ್ತೈದು
96 Ninety six	छियानवे	ಸಾಣ್ಣವ್	साणव	ತೊಂಬತ್ತಾರು
97 Ninety seven	सत्तानवे	ಸತ್ಯಾಣ್ಣವ್	सत्त्याणव	ತೊಂಬತ್ತೇಳು
98 Ninety eight	अट्ठानवे	ಅಟ್ಯಾಣ್ಣವ್	अट्टयाणव	ತೊಂಬತ್ತೆಂಟು
99 Ninety nine	निन्यानवे	ನವ್ಯಾಣ್ಣವ್	नव्याणव	ತೊಂಬತ್ತ ಒಂಬತ್ತು
100 Hundred	सौ	ಶೆಂಬೊರ್	शेंबोर	ನೂರು
101	एक सौ एक	ಏಕ್ಶೆಂ ಏಕ್	एकशें एक	ನೂರ ಒಂದು
125	एक सौ पचीस	ಏಕ್ಶೆಂ ಪಂಚ್ವೀಸ್	एकशें पंचवीस	ನೂರ ಇಪ್ಪತ್ತೈದು
150	डेढ सौ	ದೆಡ್ಶೆಂ	देडशें	ನೂರ ಐವತ್ತು

175	एक सौ पचहत्तर	ಪಾವ್ಣೆ ದೊನ್ಶಿಂ	पावणे दोनशीं	ನೂರ ಎಪ್ಪತ್ತೈದು
200	दो सौ	ದೊನ್ಶಿಂ	दोनशीं	ಇನ್ನೂರು
250	ढाई सौ	ಅಡೆಶಿಂ	अडेशीं	ಇನ್ನೂರ ಐವತ್ತು
300	तीन सौ	ತಿನ್ಶಿಂ	तीनशीं	ಮುನ್ನೂರು
325	तीन सौ पच्चीस	ಸವಾಯ್ ತಿನ್ಶಿಂ	सवाय तिनशीं	ಮುನ್ನೂರ ಇಪ್ಪತ್ತೈದು
350	तीन सौ पचास	ಸಾಡೆ ತಿನ್ಶಿಂ	साडे तिनशीं	ಮುನ್ನೂರ ಐವತ್ತು
400	चार सौ	ಚಾರ್ಶಿಂ	चारशीं	ನಾಲ್ಕುನೂರು
500	पाँच सौ	ಪಾಂಯ್ಶಿಂ	पांयशीं	ಐದುನೂರು
600	छः सौ	ಸಯ್ಶಿಂ	सयशीं	ಆರುನೂರು
700	सात सौ	ಸಾತ್ಶಿಂ	सातशीं	ಏಳುನೂರು
800	आठ सौ	ಆಟ್ಶಿಂ	आटशीं	ಎಂಟುನೂರು
900	नौ सौ	ನೊವ್ಶಿಂ	नोवशीं	ಒಂಬೈನೂರು
1,000	हज़ार	ಹಜಾರ್	हजार	ಸಾವಿರ
1,500	डेढ़ हज़ार	ದೇಡ್ ಹಜಾರ್	देड हजार	ಒಂದೂವರೆ ಸಾವಿರ
2,000	दो हज़ार	ದೋನ್ ಹಜಾರ್	दोन हजार	ಎರಡು ಸಾವಿರ
2,500	ढाई हज़ार	ಅಡೆಜ್ ಹಜಾರ್	अडेज हजार	ಎರಡೂವರೆ ಸಾವಿರ
3,500	साढ़े तीन हज़ार	ಸಾಡೆ ತೀನ್ ಹಜಾರ್	साडे तीन हजार	ಮೂರುವರೆ ಸಾವಿರ
1,00,000	लाख	ಲಾಖ್	लाख	ಲಕ್ಷ
1,00,00,000	करोड़	ಕರೋಡ್	करोड	ಕೋಟಿ

FRACTIONS

0.25 ($\frac{1}{4}$)	पाव	ಪಾವ್	पाव	ಕಾಲು
0.50 ($\frac{1}{2}$)	आधा	ಅರ್ದೊ	अर्दो	ಅರ್ಧ
0.75 ($\frac{3}{4}$)	पौना	ಪಾವೂಣ್	पावूण	ಮುಕ್ಕಾಲು
1.25 ($1\frac{1}{4}$)	सवा	ಸವಾಯ್ ಏಕ್	सवाय एक	ಒಂದೂಕಾಲು
1.50 ($1\frac{1}{2}$)	डेढ़	ದೇಡ್	देड	ಒಂದೂವರೆ
1.75 ($1\frac{3}{4}$)	पौने दो	ಪಾವ್ಣೆ ದೋನ್	पावणे दोन	ಒಂದೂ ಮುಕ್ಕಾಲು
2.25 ($2\frac{1}{4}$)	सवा दो	ಸವಾಯ್ ದೋನ್	सवाय दोन	ಎರಡೂ ಕಾಲು
2.50 ($2\frac{1}{2}$)	ढाई	ಅಡೇಜ್	अडेज	ಎರಡೂವರೆ
7.50 ($7\frac{1}{2}$)	साढ़े सात	ಸಾಡೆ ಸಾತ್	साडे सात	ಏಳೂವರೆ

ORDINALS

First	पहला	ಪಯ್ಲೊ	पयलो	ಮೊದಲನೆಯ
Second	दूसरा	ದುಸ್ರೊ	दुसरो	ಎರಡನೆಯ
Third	तीसरा	ತಿಸ್ರೊ	तिसरो	ಮೂರನೆಯ
Fourth	चौथा	ಚವ್ತೊ	चौतो	ನಾಲ್ಕನೆಯ
Sixth	छठा	ಸವೊ	सवो	ಆರನೆಯ
Eighth	आठवाँ	ಆಟ್ವೊ	आटवो	ಎಂಟನೆಯ
Ninth	नौवाँ	ನವೊ	नवो	ಒಂಬತ್ತನೆಯ
Tenth	दसवाँ	ಧಾವೊ	धावो	ಹತ್ತನೆಯ
Twelfth	बारहवाँ	ಬಾರಾವೊ	बारावो	ಹನ್ನೆರಡನೆಯ

VERBS

Abuse	गाली देना	ಗಾಳಿ ಸೊವ್	गाळी सोव	ಬಯ್ಯು
Ache	दर्द होना	ಫೊಂಡ್	फोड	ನೋಯು
Answer	उत्तर देना	ಜಾಪ್ ದೀ	जाप दी	ಉತ್ತರಿಸು
Appear	दिखाई देना	ದಿಷ್ಟಿ ಪಡ್	दिश्टी पड	ಕಾಣಿಸಿಕೊಳ್ಳು
Apply	लगाना	ಲಾಯ್	लाय	ಸವರು
Arrange	व्यवस्थित करना	ಮಾಂಡ್	मांड	ಕ್ರಮಪಡಿಸು
Arrive	पहुँचना	ಪಾವ್	पाव	ತಲುಪು
Ask	पूछना	ವಿಚಾರ್	विचार	ಕೇಳು
Awaken	जगाना	ಜಾಗಯ್	जागय	ಎಚ್ಚರಗೊಳಿಸು
Bake	सेंकना	ಭಾಜ್	भाज	ಸುಡು
Bark	भौंकना	ಭೊಂಕ್	भोंक	ಬೊಗಳು
Bathe oneself	नहाना	ನ್ಹಾ	न्हा	ಸ್ನಾನಮಾಡು
Be hungry	भूख लगना	ಭೂಕ್ ಲಗ್	भूक लग	ಹಸಿವೆಯಾಗು
Be thirsty	प्यास लग ना	ತಾನ್ ಲಗ್	तान लग	ಬಾಯಾರಿಕೆಯಾಗು
Beat	पीटना	ಮಾರ್	मार	ಹೊಡೆ
Become	होना	ಜಾ	जा	ಆಗು
Begin	आरंभ करना	ಸುರು ಕರ್	सुरू कर	ಪ್ರಾರಂಭಿಸು
Bend	झुकना	ಬಾಗ್ವ್	बागव	ಬಗ್ಗು
Bite	दाँतों से काटना	ಚಾವ್	चाव	ಕಚ್ಚು
Blow	फूँकना	ಫೂಂಕ್	फूंक	ಊದು
Boil	उबलना	ಖತ್ಖತ್	खतखत	ಕುದಿ
Break	टूटना	ಫೂಟ್	फूट	ಒಡೆ
Bring	लाना	ಹಾಡ್	हाड	ತರು
Build	निर्माण करना	ಬಾಂದ್	बांद	ನಿರ್ಮಿಸು

Bury	गाड़ना	ಪೂರ್	पूर	ಹೂಳು
Burn	जलना	ಜಳ್	जळ	ಉರಿ
Buy	खरीदना	ಮೊಲಾಕ್ ಘೆ	मोलाक घे	ಖರೀದಿಸು
Call	बुलाना	ಆಪಯ್	आपय	ಕರೆ
Carve	तराशना	ಕಾಂತಯ್	कांतय	ಕೆತ್ತು
Carry	ढोना	ವ್ಹಾವಯ್	व्हावय	ಸಾಗಿಸು
Catch	पकड़ना	ಧರ್	धर	ಹಿಡಿದುಕೊಳ್ಳು
Change	बदलना	ಬದ್ಲಿ	बदली	ಬದಲಾಯಿಸು
Check	जाँचना	ತಪಾಸ್	तपास	ತಪಾಸಣೆ ಮಾಡು
Cheat	धोखा देना	ಫಟಯ್	फटय	ಮೋಸಗೊಳಿಸು
Choose	चुनना	ವಿಂಚುನ್ ಕಾಡ್	विंचून काड	ಆರಿಸಿಕೊಳ್ಳು
Climb	चढ़ना	ಚಡ್	चड	ಹತ್ತು
Close	बंद करना	ಧಾಂಪ್	धांप	ಮುಚ್ಚು
Comb	कंघी करना	ಉಗಯ್	उगय	ಬಾಚು
Come down	उतरना	ದೇಂವ್	देंव	ಇಳಿ
Come	आना	ಯೇ	ये	ಬಾ
Cook	पकाना	ರಾಂದ್	रांद	ಅಡಿಗೆ ಮಾಡು
Cough	खाँसना	ಖೊಂಕ್	खोंक	ಕೆಮ್ಮು
Count	गिनना	ಮೆಜ್	मेज	ಎಣಿಸು
Cross	पार करना	ಉತ್ರ್	उतर	ದಾಟು
Crush	कुचलना	ಚಿಡ್ಡಿ	चिड्डी	ಹಿಸುಕು
Cry	रोना	ರಡ್	रड	ಅಳು
Cut	काटना	ಕಾತರ್	कातर	ಕತ್ತರಿಸು
Dance	नाचना	ನಾಚ್	नाच	ನರ್ತಿಸು
Deceive	धोखा देना	ಫಟಯ್	फटय	ವಂಚಿಸು

WORLD KONKANI CENTRE LIBRARY

Decide	निर्णय करना	ಠರಯ್	ठरय	ನಿರ್ಧರಿಸು
Decorate	सजाना	ಸಜಯ್	सजय	ಶೃಂಗರಿಸು
Defeat	हराना	ಹಾರಯ್	हारय	ಸೋಲಿಸು
Die	मर जाना	ಮರ್	मर	ಸಾಯು
Dig	खोदना	ಖೊಂಡ್	खोंड	ಅಗೆ
Dine	भोजन करना	ಜೇವ್	जेव	ಉಣ್ಣು
Dip	डुबोना	ಬುಡಯ್	बुडय	ಮುಳುಗಿಸು
Do	करना	ಕರ್	कर	ಮಾಡು
Draw	खींचना	ಸೊಡಯ್	सोडय	ಬಿಡಿಸು
Dress up	वस्त्र पहनना	ನ್ಹೆಸ್	न्हेस	ಉಡುಪು ತೊಡು
Drip	टपकना	ಗಳ್	गळ	ತೊಟ್ಟಿಕ್ಕು
Drink	पीना	ಪಿಯೆ	पिये	ಕುಡಿ
Drive	चलाना	ಚಲಯ್	चलय	ನಡೆಸು
Drive away	हॉकना	ಆಂಬುಡ್	आंबूड	ಅಟ್ಟು
Drown	डूबना	ಬೂಡ್	बूड	ಮುಳುಗು
Dry	सूखना	ಸುಕ್	सूक	ಒಣಗು
Eat	खाना	ಖಾ	खा	ತಿನ್ನು
Earn	कमाना	ಜೋಡ್	जोड	ಗಳಿಸು
Enter	प्रवेश करना	ರೀಗ್	रीग	ಪ್ರವೇಶಿಸು
Exists	है	ಆಸಾ	आसा	ಇದೆ
Extinguish	बुझाना	ಪಾಲ್ವಯ್	पालवय	ಆರಿಸು
Fall	गिरना	ಪಡ್	पड	ಬೀಳು
Fall off	झड़ना	ಝಡ್	झड	ಉದುರು
Fear	डरना	ಭಿಯೆ	भिये	ಭಯಪಡು
Feed	खिलाना	ಖಾವಯ್	खावय	ತಿನ್ನಿಸು
Feel	महसूस करना	ಭೋಗ್	भोग	ಅನುಭವಿಸು

Fight	लड़ना	ಝುಜ್	झूज	ಹೋರಾಡು
Fill	भरना	ಭರ್	भर	ತುಂಬು
Find	पाना	ಮೇಳ್	मेळ	ಸಿಗು
Finish	समाप्त करना	ಸಂಪಯ್	संपय	ಮುಗಿಸು
Flee	भागना	ಪಳ್	पळ	ತಪ್ಪಿಸಿಕೊಂಡು ಓಡಿಹೋಗು
Float	तैरना	ಉಪೆ	उपे	ತೇಲು
Flow	बहना	ವ್ಹಾಳ್	व्हाळ	ಹರಿ
Fly	उड़ना	ಊಬ್	ऊब	ಗಾಳಿಯಲ್ಲಿ ಹಾರಾಡು
Forget	भूलना	ವಿಸರ್	विसर	ಮರೆ
Forgive	क्षमा कर देना	ಭೊಗ್ಶಿ	भोगशी	ಕ್ಷಮಿಸು
Frighten	डराना	ಭೆಶ್ಟಾಯ್	भेश्टाय	ಹೆದರಿಸು
Fry	तलना	ತಳ್	तळ	ಕರಿ
Gather	संग्रह करना	ಜಮಯ್	जमय	ಒಟ್ಟುಗೂಡಿಸು
Get	पाना	ಮೇಳ್	मेळ	ಪಡೆ
Get up	उठना	ಊಟ್	ऊट	ಏಳು
Give	देना	ದೀ	दी	ಕೊಡು
Go	जाना	ವಚ್	वच	ಹೋಗು
Graze	चरना	ಚರ್	चर	ಮೇಯು
Grind	पीसना	ವಾಟ್	वाट	ಅರೆ
Grow	उगाना	ವಾಡಯ್	वाडय	ಬೆಳೆಸು
Guard	रक्षा करना	ರಾಕ್	राक	ಕಾಪಾಡು
Halt	ठहरना	ಥಾಂಬ್	थांब	ನಿಲ್ಲು
Hang	लटकना	ಉಮ್ಕಳ್	उमकळ	ನೇತಾಡು
Hear	सुनना	ಆಯ್ಕ್	आयक	ಕೇಳು
Hide	छिपाना	ಲಿಪಯ್	लिपय	ಅಡಗಿಸು

Hold	कसकर पकड़ना	ಧರ್	धर	ಹಿಡಿ
Increase	बढ़ाना	ಚಡಯ್	चडय	ಹೆಚ್ಚಿಸು
Invite	निमंत्रण देना	ಆಪಯ್	आपय	ಆಮಂತ್ರಿಸು
Jump	कूदना	ಊಡ್	ऊड .	ಹಾರು
Keep	रखना	ದವರ್	दवर	ಇಡು
Kill	मार डालना	ಜಿವ್ಶಿ ಮಾರ್	जिवशी मार	ಕೊಲ್ಲು
Kiss	चूमना	ಉಮೊ ದೀ	उमो दी	ಮುತ್ತಿಡು
Kneel	घुटने टेकना	ದಿಂಬಿ ಘಾಲ್	दिंबी घाल	ಮೊಣಕಾಲೂ
Knit	बुनना	ವೀಣ್	वीण	ನೇಯು
Know	जानना	ಕಳ್	कळ	ತಿಳಿ
Laugh	हँसना	ಹಾಸ್	हास	ನಗು
Learn	सीखना	ಶಿಕ್	शीक	ಕಲಿ
Leave	छोड़ देना	ಸೊಡ್	सोड	ಬಿಡು
Lend	उधार देना	ರೀಣ್ ದೀ	रीण दी	ಸಾಲ ಕೊಡು
Lick	चाटना	ಲೇಂವ್	लेंव	ನೆಕ್ಕು
Lift	ऊपर उठाना	ಉಕಲ್	उकल	ಮೇಲೆತ್ತು
Light	जलाना	ಪೆಟಯ್	पेटय	ದೀಪಹಚ್ಚು
Like	पसंद करना	ಆವಡ್	आवड	ಇಷ್ಟಪಡು
Listen	ध्यान से सुनना	ಆಯ್ಕ್	आयक	ಆಲಿಸು
Live	जीना	ಜಿಯೆ	जिये	ಬದುಕು
Look	देखना	ಪಳೆ	पळे	ನೋಡು
Love	प्यार करना	ಮೋಗ್ ಕರ್	मोग कर	ಪ್ರೀತಿಸು
Make	बनाना	ಕರ್	कर	ತಯಾರಿಸು
Meet	भेंट करना	ಭೆಟ್	भेट	ಭೇಟಿಯಾಗು
Melt	पिघलाना	ಕಡಯ್	कडय	ಕರಗಿಸು
Move	हटना	ಸರ್	सर	ಚಲಿಸು
Obey	आज्ञा पालन करना	ಖಾಲ್ ಜಾ	खाल जा	ವಿಧೇಯನಾಗು

Open	खुलाना	ಉಗಡ್	उगड	ತೆರೆ
Pain	दर्द होना	ದುಕ್	दूक	ನೋವಾಗು
Pant	हाँफना	ಖರ್ಶೆ	खरशे	ಏದು
Persuade	फुसलाना	ಫುಸ್ಲಾಯ್	फुसलाय	ಮನವೊಪ್ಪಿಸು
Pick	निकालना	ಕಾಡ್	काड	ಆರಿಸಿಕೊ
Place	रखना	ದವರ್	दवर	ಇಡು
Plan	योजना बनाना	ಯೆವ್ಜಿ	येवजी	ಯೋಜನೆ ಮಾಡು
Plant	पौधा लगाना	ಲಾಯ್	लाय	ನೆಡು
Play	खेलना	ಖೆಳ್	खेळ	ಆಡು
Plough	जोतना	ಕೋಸ್	कोस	ಉಳು
Pour	उँड़ेलना	ವೋತ್	वोत	ಸುರಿ
Pray	प्रार्थना करना	ಮಾಗ್	माग	ಪ್ರಾರ್ಥಿಸು
Press	दबाना	ದಾಂಬ್	दांब	ಒತ್ತು
Print	छापना	ಛಾಪ್	छाप	ಮುದ್ರಿಸು
Pull	खींचना	ಒಡ್	ओड	ಎಳೆ
Push	ढकेलना	ಲೋಟ್	लोट	ದೂಡು
Put	रखना	ಘಾಲ್	घाल	ಇಡು
Quarrel	झगड़ा करना	ಝಗಡ್	झगड	ಜಗಳವಾಡು
Raise	ऊपर उठाना	ಉಬಯ್	उबय	ಎಬ್ಬಿಸು
Reach	पहुँचना	ಪಾವ್	पाव	ತಲುಪು
Read	पढ़ना	ವಾಚ್	वाच	ಓದು
Reap	फसल काटना	ಲೂಂವ್	लूंव	ಪೈರನ್ನು ಕೊಯ್ಯು
Release	छोड़ना	ಸೊಡ್	सोड	ಬಿಡುಗಡೆ ಮಾಡು
Remember	याद करना	ಉಗ್ಡಾಸ್ ಕಾಡ್	उगडास काड	ಸ್ಮರಿಸು
Ring	बजाना	ವಾಜಯ್	वाजय	ಬಾರಿಸು

Ripen	पकना	ಪೀಕ್	पीक	ಹಣ್ಣಾಗು
Rise	उठना	ಊಟ್	ऊट	ಏಳು
Roar	गरजना	ಗರ್ಜೆ	गर्जे	ಗರ್ಜಿಸು
Rule	शासन करना	ರಾಜ್ವಟ್ ಚಲಯ್	राजवट चलय	ಆಳು
Run	दौड़ना	ಧಾಂವ್	धांव	ಓಡು
Save	बचाना	ಉರಯ್	उरय	ಉಳಿಸು
Say	कहना	ಮ್ಹಣ್	म्हण	ಹೇಳು
Search	ढूँढ़ना	ಸೊದ್	सोद	ಹುಡುಕು
See	देखना	ಪಳೆ	पळे	ನೋಡು
Select	चुनना	ವೀಂಚ್	वींच	ಆರಿಸು
Sell	बेचना	ವೀಕ್	वीक	ಮಾರು
Send	भेजना	ಧಾಡ್	धाड	ಕಳುಹಿಸು
Serve (food)	परोसना	ವಾಡ್	वाड	ಬಡಿಸು
Sew	सीना	ಶಿಂವ್	शींव	ಹೊಲಿ
Shake	हिलाना	ಹಾಲಯ್	हालय	ಅಲ್ಲಾಡಿಸು
Shine	चमकना	ಪರ್ಜಳ್	पर्जळ	ಪ್ರಕಾಶಿಸು
Shiver	काँपना	ಕಾಂಪ್	कांप	ನಡುಗು
Show	दिखाना	ದಾಖಯ್	दाखय	ತೋರಿಸು
Shut	बंद करना	ಧಾಂಪ್	धांप	ಮುಚ್ಚು
Sing	गाना	ಗಾ	गा	ಹಾಡು
Sink	डूबना	ಬೂಡ್	बूड	ಮುಳುಗು
Sit	बैठना	ಬಸ್	बस	ಕುಳಿತುಕೊಳ್ಳು
Sleep	सोना	ನಿದೆ	निदे	ಮಲಗು
Slip	फिसलना	ನಿಸರ್	निसर	ಜಾರು
Smile	मुस्कराना	ಹಾಸ್	हास	ಮುಗುಳ್ನಗು
Sow	बीज बोना	ವೋಂಪ್	वोंप	ಬೀಜ ಬಿತ್ತು
Speak	बोलना	ಉಲಯ್	उलय	ಮಾತಾಡು

Spend	खर्च करना	ಖರ್ಚಿ	खर्ची	ಖರ್ಚು ಮಾಡು
Split	चीरना	ಫೋಡ್	फोड	ಸೀಳು
Spoil	बिगाड़ना	ವಿಬಾಡ್	विबाड	ಹಾಳುಮಾಡು
Spread	फैलाना	ಪಾತ್ಳಾಯ್	पातळाय	ಹರಡು
Squeeze	निचोड़ना	ಪೀಳ್	पीळ	ಹಿಂಡು
Stand	खड़ा होना	ಉಬೆ ರಾವ್	उबे राव	ನಿಂತುಕೊಳ್ಳು
Start	शुरू करना	ಸುರು ಕರ್	सुरू कर	ಆರಂಭಿಸು
Stay	रहना	ರಾವ್	राव	ಇರು
Steal	चुराना	ಚೋರ್	चोर	ಕದಿಯು
Stich	सीना	ಶೀಂವ್	शींव	ಹೊಲಿ
Stop	रुकना	ಥಾಂಬ್	थांब	ನಿಲ್ಲು
Study	अध्ययन करना	ಶಿಕ್	शीक	ಅಧ್ಯಯನ ಮಾಡು
Suck	चूसना	ಚೀಂವ್	चींव	ಚೀಪು
Suffer	सहना	ಸೋಸ್	सोस	ಸಹಿಸು
Suggest	सुझाव देना	ಸುಚಯ್	सुचय	ಸೂಚಿಸು
Swallow	निगलना	ಗೀಳ್	गीळ	ನುಂಗು
Sweat	पसीना आना	ಘಾಮೆ	घामे	ಬೆವರು
Sweep	झाड़ू लगाना	ಜಾಡ್	जाड	ಗುಡಿಸು
Swell	सूजना	ಸುಜ್	सूज	ಉಬ್ಬು
Swim	तैरना	ಉಪೆ	उपे	ಈಜು
Take	लेना	ಘೆ	घे	ತೆಗೆದುಕೊಳ್ಳು
Talk	बोलना	ಉಲಯ್	उलय	ಮಾತಾಡು
Taste	चखना	ಚಾಕ್	चाक	ರುಚಿನೋಡು
Teach	पढ़ाना	ಶಿಕಯ್	शिकय	ಕಲಿಸು
Tear	फाड़ना	ಪೀಂಜ್	पींज	ಹರಿ
Tell	कहना	ಸಾಂಗ್	सांग	ಹೇಳು

Think	सोचना	ಚೀಂತ್	चींत	ಯೋಚಿಸು
Throw	फेंकना	ಉಡಯ್	उडय	ಎಸೆ
Tie	बाँधना	ಬಾಂದ್	बांद	ಕಟ್ಟು
Tire	थक	ಥಕ್	थक	ದಣಿ
Touch	छूना	ಆಪಡ್	आपड	ಮುಟ್ಟು
Tremble	काँपना	ಥರ್‌ಥರ್	थरथर	ನಡುಗು
Try	प्रयत्न करना	ಪ್ರಯತ್ನ್ ಕರ್	प्रयत्न कर	ಪ್ರಯತ್ನಿಸು
Turn	घुमाना	ಘುಂವ್ಡಾಯ್	घुंवडाय	ತಿರುಗಿಸು
Understand	समझना	ಸಮ್ಜ	सम्जा	ಅರ್ಥಮಾಡಿ ಕೊಳ್ಳು
Uproot	उखाड़ना	ಹುಮ್ಟಿ	हुमटी	ಬೇರುಸಹಿತ ಕೀಳು
Use	इस्तेमाल करना	ವಾಪರ್	वापर	ಉಪಯೋಗಿಸು
Wait for	प्रतीक्षा करना	ವಾಟ್ ಪಳೆ	वाट पळे	ದಾರಿ ನೋಡು
Wake	जागना	ಊಟ್	ऊट	ಎಚ್ಚರಗೊಳ್ಳು
Walk	चलना	ಚಲ್	चल	ನಡೆ
Wander	भटकना	ಭೊಂವ್	भोंव	ಅಲೆದಾಡು
Wash	धोना	ಧೂ	धू	ತೊಳೆ
Wear	पहनना	ನ್ಹೆಸ್	न्हेस	ಉಡುಪು ಧರಿಸು
Weave	बुनना	ವೀಣ್	वीण	ನೇಯು
Weep	रोना	ರಡ್	रड	ಅಳು
Wed	शादी करना	ಲಗ್ನ್ ಜಾ	लग्न जा	ಮದುವೆಯಾಗು
Weigh	तोलना	ಜೋಕ್	जोक	ತೂಕಮಾಡು
Wet (become)	गीला होना	ಭಿಜ್	भिज	ಒದ್ದೆಯಾಗು
Win	जीतना	ಜೀಕ್	जीक	ಗೆಲ್ಲು
Wipe	पोंछना	ಪೂಸ್	पूस	ಒರಸು

Work	काम करना	ಕಾಮ್ ಕರ್	काम कर	ಕೆಲಸಮಾಡು
Wrap	लपेटना	ಗುಟ್ಲಾಯ್	गुटलाय	ಸುತ್ತು
Write	लिखना	ಬರಯ್	बरय	ಬರೆ
Yell	चिल्लाना	ಬೊಬ್ ಮಾರ್	बोब मार	ಒರಲು

PRONOUNS

He	वह	ತೊ	तो	ಅವನು
Hers	उसका	ತಿಚೊ	तिचो	ಅವಳ
Him	उसे	ತಾಕಾ	ताका	ಅವನಿಗೆ ಅವನನ್ನು
His	उसका	ತಾಚೊ	ताचो	ಅವನ
I	मैं	ಹಾಂವ್	हांव	ನಾನು
It	वह, यह	ತೆಂ	तें	ಅದು, ಇದು
Me	मुझे	ಮ್ಹಾಕಾ	म्हाका	ನನಗೆ, ನನ್ನನ್ನು
Mine	मेरा	ಮ್ಹಜೊ	म्हजो	ನನ್ನ
Ours	हमारा	ಆಮ್ಚೊ	आमचो	ನಮ್ಮ
She	वह, यह	ತಿ	ती	ಅವಳು
That	वह	ತೊ, ತಿ, ತೆಂ	तो, ती, तें	ಅದು
Theirs	उनका	ತಾಂಚೊ	तांचो	ಅವರ, ಅವುಗಳ
Them	उन्हें	ತಾಂಕಾಂ	तांकां	ಅವರಿಗೆ, ಅವುಗಳಿಗೆ
They	वे	ತೆ, ತ್ಯೊ, ತಿಂ	ते, त्यो, तीं	ಅವರು, ಅವು
This	यह	ಹೊ, ಹಿ, ಹೆಂ	हो, ही, हें	ಇದು
Us	हमें	ಆಮ್ಕಾಂ	आमकां	ನಮಗೆ, ನಮ್ಮನ್ನು
We	हम	ಆಮಿ	आमी	ನಾವು
You	तू, तुम, आप	ತುಂ, ತುಮಿ	तूं, तुमी	ನೀನು, ನೀವು
Yours	तुम्हारा, आपका	ತುಜೊ, ತುಮ್ಚೊ	तुजो, तुमचो	ನಿನ್ನ, ನಿಮ್ಮ

CONJUNCTIONS

And	और	ಆನಿ	आनी	ಮತ್ತು
Because	क्योंकि	ಕಾರಣ್, ಕಿತ್ಯಾಕ್	कारण, कित्याक	ಏಕೆಂದರೆ
But	कितु, परंतु	ಪುಣ್	पूण	ಆದರೆ, ಆದರೂ
Even then	तथापि	ತರಿಪುಣ್	तरीपूण	ಆದರೂ
For	कारण	ಕಾರಣ್	कारण	ಕಾರಣ
If	यदि	ಜರ್‌ತರ್	जरतर	ಒಂದು ವೇಳೆ
Means	अर्थात्	ಮ್ಹಳ್ಯಾರ್	म्हळ्यार	ಅಂದರೆ
Or	अथवा	ವಾ, ಯಾ	वा, या	ಅಥವಾ
Therefore	इसलिए	ದೆಖೂನ್	देखून	ಆದುದರಿಂದ

INTERROGATIVE WORDS

How	कैसे	ಕಶೆಂ	कशें	ಹೇಗೆ
How many	कितने	ಕಿತ್ಲೆ	कितले	ಎಷ್ಟು
How much	कितना	ಕಿತ್ಲೊ	कितलो	ಎಷ್ಟು
What	क्या	ಕಿತೆಂ	कितें	ಏನು
When	कब	ಕೆದಾಳಾ	केदाळा	ಯಾವಾಗ
Where	कहाँ	ಖಂಯ್	खंय	ಎಲ್ಲಿ
Which	कौन-सा	ಖಂಯ್ಚೊ	खंयचो	ಯಾವ
Who	कौन	ಕೋಣ್	कोण	ಯಾರು
Whose	किसका	ಕೋಣಾಚೆಂ	कोणाचें	ಯಾರದು
Why	क्यों	ಕಿತ್ಯಾಕ್	कित्याक	ಏಕೆ

ADMINISTRATION & MILITARY

Administration	प्रशासन	ಪ್ರಶಾಸನ್	प्रशासन	ಆಡಳಿತ
Airforce	वायुसेना	ವಾರ್‍ಯಾಫೌಜ್	वाऱ्याफौज	ವಾಯುದಳ
Allowance	भत्ता	ಭಾತೆಂ	भातें	ಭತ್ತೆ
Ambassador	राजदूत	ರಾಯ್‌ದೂತ್	रायदूत	ರಾಯಭಾರಿ
Application	प्रार्थना-पत्र	ಅರ್ಜ್	अर्ज	ಅರ್ಜಿ
Army	सेना	ಫೌಜ್	फौज़	ಸೇನೆ
Arrest	गिरफ़्तारी	ಕೈದ್	कैद	ದಸ್ತಗಿರಿ
Arrow	तीर, बाण	ತೀರ್	तीर	ಬಾಣ
Assembly	विधान सभा	ವಿಧಾನ್ ಸಭಾ	विधान सभा	ವಿಧಾನಸಭೆ
Attack	आक्रमण	ಹಲ್ಲೊ	हल्लो	ಆಕ್ರಮಣ
Auction	नीलाम	ಏಲಮ್	एलम	ಹರಾಜು
Battle, war	युद्ध	ಝುಜ್	झूज	ಯುದ್ಧ
Bill	विधेयक	ವಿಧೇಯಕ್	विधेयक	ಮಸೂದೆ
Bow	धनुष	ಧೊಣು	धोणू	ಬಿಲ್ಲು
Bullet	गोली	ಗುಳೊ	गुळो	ಗುಂಡು
Case	मुकदमा	ವ್ಯಾಜ್	व्याज	ಮೊಕದ್ದಮೆ
Centre	केन्द्र	ಕೇಂದ್ರ್	केंद्र	ಕೇಂದ್ರ
Commander	सेनापति	ಸೇನಾಪತಿ	सेनापती	ಸೇನಾಪತಿ
Conference	सम्मेलन	ಸಮ್ಮೇಳ್	सम्मेळ	ಸಮ್ಮೇಳನ
Corporation	निगम	ನಿಗಮ್	निगम	ನಿಗಮ
Council	परिषद	ಪರಿಶದ್	परिशद	ಪರಿಷತ್ತು
Court	न्यायालय	ನ್ಯಾಯಾಲಯ್	न्यायालय	ನ್ಯಾಯಾಲಯ
Curfew	घरबंदी	ಸಂಚಾರ್‌ಬಂದಿ	संचारबंदी	ಕರ್ಫ್ಯೂ
Defeat	हार	ಸಲ್ವಣಿ	सलवणी	ಸೋಲು
Defence	रक्षा	ರಾಕಣ್	राकण	ರಕ್ಷಣೆ
Department	विभाग	ಖಾತೊ	खातो	ಇಲಾಖೆ
Discipline	अनुशासन	ಶಿಸ್ತ್	शिस्त	ಶಿಸ್ತು

Duty	कर्तव्य	ಕರ್ತವ್ಯ್	कर्तव्य	ಕರ್ತವ್ಯ
Election	चुनाव	ವಿಂಚವ್ಣ್	विंचवण	ಚುನಾವಣೆ
Emergency	आपातकाल	ಆಕಾಂತ್‌ಕಾಳ್	आकांतकाळ	ತುರ್ತು ಪರಿಸ್ಥಿತಿ
Excise	आबकारी	ಅಬ್ಕಾರಿ	अबकारी	ಅಬಕಾರಿ
Export	निर्यात	ನಿರ್ಯಾತ್	निर्यात	ರಫ್ತು
Flag	झंडा	ಬಾವ್ಟೊ	बावटो	ಧ್ವಜ
Governer	राज्यापल	ರಾಜ್ಯ್‌ಪಾಲ್	राज्यपाल	ರಾಜ್ಯಪಾಲ
Government	सरकार	ಸರ್ಕಾರ್	सरकार	ಸರಕಾರ
Gun	बंदूक	ಬಂದೂಕ್	बंदूक	ಬಂದೂಕು
House-tax	गृहकर	ಘರ್‌ಸುಂಕ್	घरसूंक	ಮನೆತೆರಿಗೆ
Home-guard	गृह रक्षक	ಹೋಮ್-ಗಾರ್ಡ್	होमगार्ड	ಗೃಹರಕ್ಷಕ
Identity-card	पहचान-पत्र	ವಳಕ್‌ಪತ್ರ್	वळकपत्र	ಗುರುತುಚೀಟಿ
Import	आयात	ಆಯಾತ್	आयात	ಆಮದು
Income	आय	ಜೋಡ್	जोड	ಆದಾಯ
Income-tax	आयकर	ಜೋಡ್‌ಸುಂಕ್	जोडसूंक	ಆದಾಯ ತೆರಿಗೆ
Insurance	बीमा	ವಿಮೊ	विमो	ವಿಮೆ
Interest	ब्याज	ವಾಡ್	वाड	ಬಡ್ಡಿ
Justice	न्याय	ನೀತ್	नीत	ನ್ಯಾಯ
King	राजा	ರಾಯ್	राय	ಅರಸ
Law	कानून	ಕಾನೂನ್	कानून	ಕಾನೂನು
Magistrate	दंडाधिकारी	ದಂಡಾಧಿಕಾರಿ	दंडाधिकारी	ದಂಡಾಧಿಕಾರಿ
Mail	डाक	ಟಪಾಲ್	टपाल	ಅಂಚೆ
Majority	बहुमत	ಭೋವ್‌ಮತ್	भोवमत	ಬಹುಮತ
Member	सदस्य	ಸಾಂದೊ	सांदो	ಸದಸ್ಯ
Minister	मंत्री	ಮಂತ್ರಿ	मंत्री	ಮಂತ್ರಿ
Missile	प्रक्षेपास्त्र	ಪ್ರಕ್ಷೇಪಣಾಸ್ತ್ರ	प्रक्षेपणास्त्र	ಕ್ಷಿಪಣಿ
Nation	राष्ट्र	ರಾಷ್ಟ್ರ್	राष्ट्र	ರಾಷ್ಟ್ರ

Navy	नौसेना	ನವ್ಕಾದಳ್	नौकादळ	ನೌಕಾಪಡೆ
News	समाचार	ಖಬರ್	खबर	ಸುದ್ದಿ
Order	आज्ञा, आदेश	ಹುಕುಮ್	हुकूम	ಆಜ್ಞೆ
Parliament	संसद	ಸಂಸದ್	संसद	ಸಂಸತ್ತು
Party	दल	ಪಾಡ್ತ್	पाड्त	ಪಕ್ಷ
Permission	अनुमति	ಪರ್ವಣ್ಗಿ	परवणगी	ಅನುಮತಿ
Politics	राजनीति	ರಾಜಕಾರಣ್	राजकारण	ರಾಜಕಾರಣ
Prince	राजकुमार	ರಾಯ್‌ಕುಂವರ್	रायकुंवर	ರಾಜಕುಮಾರ
Queen	रानी	ರಾಣಿ	राणी	ರಾಣಿ
Resignation	त्याग-पत्र	ರಾಜಿನಾಮೊ	राजिनामो	ರಾಜಿನಾಮೆ
Revenue	राजस्व	ಯೆಣಾವಳ್	येणावळ	ಕಂದಾಯ
Saving	बचत	ಉರವ್ಣಿ	उरवणी	ಉಳಿತಾಯ
Secretary	सचिव	ಕಾರ್ಯ್ದರ್ಶಿ	कार्यदर्शी	ಕಾರ್ಯದರ್ಶಿ
Service	सेवा	ಸೆವಾ	सेवा	ಸೇವೆ
Soldier	सैनिक	ಶಿಪಾಯ್	शिपाय	ಸೈನಿಕ
Speech	भाषण	ಭಾಶಣ್	भाशण	ಭಾಷಣ
Speaker	सभाध्याक्ष	ಸಭಾಧ್ಯಕ್ಷ್	सभाध्यक्ष	ಸಭಾಧ್ಯಕ್ಷ
Staff	कर्मचारी-वर्ग	ಸ್ಟಾಫ್	स्टाफ	ಸಿಬ್ಬಂದಿ
Strike	हड़ताल	ಸಂಪ್	संप	ಮುಷ್ಕರ
Supply	आपूर्ति	ಸರ್ಬರಾಯ್	सर्बराय	ಪೂರೈಕೆ
Sword	तलवार	ತಲ್ವಾರ್	तलवार	ಖಡ್ಗ
Tax	कर	ಸುಂಕ್, ತಿರ್ವೊ	सूंक, तिरवो	ತೆರಿಗೆ
Throne	सिहासन	ಸಿಂಹಾಸಣ್	सिहासण	ಸಿಂಹಾಸನ
Treasury	खज़ाना	ತಿಜೋರಿ	तिजोरी	ಖಜಾನೆ
Victory	जय	ಜೀಕ್	जीक	ಗೆಲುವು
Vote	मत	ಮತ್	मत	ಮತ
Welfare	कल्याण	ಬರೆಪಣ್	बरेपण	ಕಲ್ಯಾಣ

PROFESSIONS

Actor	अभिनेता	ನಟ್	नट	ನಟ
Actress	अभिनेत्री	ನಟಿ	नटी	ನಟಿ
Agent	अभिकर्ता	ಪ್ರತಿನಿಧಿ	प्रतिनिधी	ಏಜೆಂಟ್
Artisan	कारीगर	ಕಾರಾಗೀರ್	कारागीर	ಕುಶಲಕರ್ಮಿ
Artist	कलाकार	ಕಲಾಕಾರ್	कलाकार	ಕಲಾವಿದ
Astrologer	ज्योतिषी	ಜ್ಯೋತಿಶಿ	ज्योतिशी	ಜ್ಯೋತಿಷಿ
Author	लेखक	ಲೇಖಕ್	लेखक	ಲೇಖಕ
Baker	नानबाई	ಪದೆರ್	पदेर	ರೊಟ್ಟಿ ಅಂಗಡಿಯವ
Barbar	नाई	ಕೆಲ್ಸಿ	केलसी	ಕ್ಷೌರಿಕ
Begger	भिक्षुक	ಭಿಕಾರಿ	भिकारी	ಭಿಕ್ಷುಕ
Blacksmith	लोहार	ಲೋಹಾರ್	लोहार	ಕಮ್ಮಾರ
Boatman	मल्लाह	ತಾಂಡೆಲ್	तांडेल	ಅಂಬಿಗ
Broker	दलाल	ದಲಾಲ್	दलाल	ದಲ್ಲಾಳಿ
Butcher	कसाई	ಕಸಾಪಿ	कसापी	ಕಟುಕ
Carpenter	बढ़ई	ಸುತಾರ್	मुतार	ಬಡಗಿ
Clerk	लिपिक	ಕ್ಲಾರ್ಕ್	क्लार्क	ಗುಮಾಸ್ತ
Cobbler	मोची	ಚಾಮ್ಕಾರ್	चामकार	ಚಮ್ಮಾರ
Contractor	ठेकेदार	ಕಂತ್ರಾಟ್‌ದಾರ್	कंत्राटदार	ಗುತ್ತಿಗೆದಾರ
Cook	रसोइया	ರಾಂದ್ಪಿ	रांदपी	ಅಡಿಗೆಯವ
Dancer (male)	नर्तक	ನಾಚ್ಪಿ	नाचपी	ನರ್ತಕ
Dancer (female)	नर्तकी	ನಾಚ್ಪೀಣ್	नाचपीण	ನರ್ತಕಿ
Director	निर्देशक	ಸಂಚಾಲಕ್	संचालक	ನಿರ್ದೇಶಕ
Doctor	डॉक्टर	ವೈಜ್	वैज	ವೈದ್ಯ

Dramatist	नाटककार	ನಾಟಕ್‌ಕಾರ್	नाटककार	ನಾಟಕ ಕಲಾವಿದ
Draper	बज़ाज़	ಲುಗ್ಟಾಂ ವಿಕ್ಪಿ	लुगटां विकपी	ಬಟ್ಟೆ ವ್ಯಾಪಾರಿ
Editor	संपादक	ಸಂಪಾದ್ಪಿ	संपादपी	ಸಂಪಾದಕ
Farmer	किसान	ಶೆತ್ಕಾರ್	शेतकार	ರೈತ
Fisherman	मछुआ	ಖಾರ್ವಿ	खाखी	ಬೆಸ್ತ
Gardener	माली	ಮಾಳಿ	माळी	ತೋಟಿಗ
Goldsmith	सुनार	ಸೊನಾರ್	सोनार	ಅಕ್ಕಸಾಲಿಗ
Journalist	पत्रकार	ಪತ್ರ್‌ಕಾರ್	पत्रकार	ಪತ್ರಕರ್ತ
Judge	न्यायाधीश	ನಿತಿಕರ್ತ್	नितिकर्त	ನ್ಯಾಯಾಧೀಶ
Labourer	मज़दूर	ವಾವ್ರಾಡಿ	वावराडी	ಕೂಲಿಕಾರ
Lawyer	वकील	ವಕೀಲ್	वकील	ವಕೀಲ
Lecturer	प्राध्यापक	ಪ್ರಾಧ್ಯಾಪಕ್	प्राध्यापक	ಉಪನ್ಯಾಸಕ
Magician	जादूगर	ಜಾದೂಗಾರ್	जादूगार	ಯಕ್ಷಿಣಿಗಾರ
Mason	थवई	ಮೇಸ್ತ್	मेस्त	ಕಟ್ಟಡ ಕೆಲಸದವ
Merchant	सौदागर	ಯಾರ್ಕಾರಿ	यारकारी	ವ್ಯಾಪಾರಿ
Midwife	दाई	ವೈಜಿಣ್	वैजीण	ಸೂಲಗಿತ್ತಿ
Novelist	उपन्यासकार	ಕಾದಂಬರಿಕಾರ್	कादंबरीकार	ಕಾದಂಬರಿಕಾರ
Nurse	धाय	ನರ್ಸ್	नर्स	ದಾದಿ
Officer	अधिकारी	ಅಧಿಕಾರಿ	अधिकारी	ಅಧಿಕಾರಿ
Peon	चपरासी	ಪಿಯೊನ್	पियोन	ಜವಾನ
Poet	कवि	ಕವಿ	कवी	ಕವಿ
Postman	डाकिया	ಟಪ್ಪಾಲ್ ಪೆದೊ	टप्पाल पेदो	ಅಂಚೆಯವ
Potter	कुम्हार	ಕುಂಬಾರ್	कुंबार	ಕುಂಬಾರ
Priest	पुरोहित	ಯಾಜಕ್	याजक	ಪುರೋಹಿತ
Printer	मुद्रक	ಛಾಪ್ಪಿ	छापपी	ಮುದ್ರಕ
Publisher	प्रकाशक	ಉಜ್ವಾಡಾವ್ಪಿ	उजवाडावपी	ಪ್ರಕಾಶಕ

PROFESSIONS

Reporter	संवाददाता	ಖಬ್ರೆಗಾರ್	खबरेगार	ವರದಿಗಾರ
Sailor	नाविक	ತಾರ್ವಟಿ	तारवटी	ನಾವಿಕ
Scientist	विज्ञानी	ವಿಗ್ಯಾನಿ	विग्यानी	ವಿಜ್ಞಾನಿ
Servant	सेवक	ಚಾಕೊರ್	चाकोर	ಆಳು
Shepherd	गड़रिया	ಗೊವ್ಳಿ	गोवळी	ಕುರುಬ
Shopkeeper	दुकानदार	ಆಂಗ್ಡಿಗಾರ್	आंगडीगार	ಅಂಗಡಿಯವ
Singer (male)	गायक	ಗಾವ್ಪಿ	गावपी	ಹಾಡುಗಾರ
Singer (female)	गायिका	ಗಾವ್ಪಿಣ್	गावपीण	ಹಾಡುಗಾರ್ತಿ
Soldier	सिपाही	ಶಿಪಾಯ್	शिपाय	ಸೈನಿಕ
Surgeon	जर्राह	ಸರ್ಜನ್	सर्जन	ಶಸ್ತ್ರಚಿಕಿತ್ಸಕ
Sweeper	मेहतर	ಜಾಡ್ಪಿ	जाडपी	ಗುಡಿಸುವವ
Tailor	दर्जी	ಶಿಂವ್ಕಾರ್	शिवकार	ದರ್ಜಿ
Teacher	अध्यापक	ಶಿಕೊವ್ಪಿ	शिकौपी	ಶಿಕ್ಷಕ
Treasurer	खजांची	ಖಜಾನ್ದಾರ್	खजानदार	ಖಜಾಂಚಿ
Watchman	चौकीदार	ಪಾರ್ಯಾಗಾರ್	पाऱ्यागार	ಕಾವಲುಗಾರ
Washerman	धोबी	ಮಡ್ವಳ್	मडवळ	ಅಗಸ
Weaver	जुलाहा	ವಿಣ್ಪಿ	विणपी	ನೇಕಾರ
Writer	लेखक	ಬರೊವ್ಪಿ	बरौपी	ಬರಹಗಾರ

RELATIVES

Adopted daughter	दत्तक कन्या	ಪೊಸ್ಕಿ ಧೂವ್	पोसकी धूव	ದತ್ತುಮಗಳು
Adopted son	दत्तक पुत्र	ಪೊಸ್ಕೊ ಪೂತ್	पोसको पूत	ದತ್ತುಮಗ
Aunt				
a) Father's sister	बुआ	ಆಕಯ್	आकय	ಸೋದರತ್ತೆ

b) Paternal uncle's wife	चाची, ताई	ಮಾವ್ಶಿ	मावशी	ಚಿಕ್ಕಮ್ಮ ದೊಡ್ಡಮ್ಮ
c) Mother's sister	मौसी	ಮಾವ್ಶಿ	मावशी	ಚಿಕ್ಕಮ್ಮ ದೊಡ್ಡಮ್ಮ
d) Maternal uncle's wife	मामी	ಮಾಮಿ	मामी	ಸೋದರತ್ತೆ
Brother	भाई	ಭಾವ್	भाव	ಸಹೋದರ
Brother (elder)	दादा	ದಟ್ಟು	दट्टू	ಅಣ್ಣ
Brother-in-law	जीजा	ಭಾವೊಜಿ	भावोजी	ಭಾವ
Child	बच्चा	ಭುರ್ಗೆಂ	भुरगें	ಮಗು
Children	बच्चे	ಭುರ್ಗಿಂ	भुरगीं	ಮಕ್ಕಳು
Daddy	पापा	ಬಾಬ್	बाब	ಅಪ್ಪ
Daughter	बेटी, पुत्री	ಧೂವ್	धूव	ಮಗಳು
Daughter-in-law	बहू	ಸುನ್	सून	ಸೊಸೆ
Father	पिता	ಬಾಪೂಯ್	बापूय	ತಂದೆ
Father-in-law	ससुर	ಮಾಂವ್	मांव	ಮಾವ
Grand daughter	नातिन, पोती	ನಾತ್	नात	ಮೊಮ್ಮಗಳು
Grand father	नाना, दादा	ಆಜೊ	आजो	ಅಜ್ಜ
Grand mother	नानी, दादी	ಆಜಿ	आजी	ಅಜ್ಜಿ
Grandson	नाती, पोता	ನಾತು	नातू	ಮೊಮ್ಮಗ
Husband	पति	ಘೊವ್	घोव	ಗಂಡ
Husband's younger brother	देवर	ದೇರ್	देर	ಮೈದುನ
Husband's elder brother	जेठ	ಭಾವೊ	भावो	ಭಾವ

Husband's sister	ननद	ನಣಂದ್	नणंद	ನಾದಿನಿ
Mother	माता	ಆವಯ್	आवय	ತಾಯಿ
Mother-in-law	सास	ಸಾಸುಮಾಂಯ್	सासूमांय	ಅತ್ತೆ
Mummy	मॉ	ಮಾಂಯ್	मांय	ಅಮ್ಮ
Nephew	भतीजा, भानजा	ಪುತ್ನ್ಯೊ, ಭಾಚೊ	पुतन्यो, भाचो	ಸಹೋದರ, ಸಹೋದರಿಯ ಮಗ
Niece	भतीजी, भानजी	ಧುವ್ಡಿ, ಭಾಚಿ	धुवडी, भाची	ಸಹೋದರ, ಸಹೋದರಿಯ ಮಗಳು
Parents	माता-पिता	ಆವಯ್-ಬಾಪ್ಪೂಯ್	आवय-बापूय	ತಂದೆ-ತಾಯಿ
Sister	बहन	ಭಯ್ಣ್	भयण	ಸಹೋದರಿ
Sister (elder)	दीदी	ಬಾಯ್	बाय	ಅಕ್ಕ
Sister-in-law	भाभी	ವೊನಿ	वोनी	ಅತ್ತಿಗೆ
Son	बेटा, पुत्र	ಪೂತ್	पूत	ಮಗ
Son-in-law	दामाद	ಜಾಂವಂಯ್	जांवंय	ಅಳಿಯ
Uncle				
a) Father's brother	चाचा, ताया	ಬಾಪ್ಪು	बाप्पू	ಚಿಕ್ಕಪ್ಪ, ದೊಡ್ಡಪ್ಪ
b) Paternal aunt's husband	फूफा	ಮಾಮ್	माम	ಮಾವ
c) Mother's brother	मामा	ಮಾಮ್	माम	ಸೋದರಮಾವ
d) Maternal aunt's husband	मौसा	ಬಾಪ್ಪು	बाप्पू	ಚಿಕ್ಕಪ್ಪ, ದೊಡ್ಡಪ್ಪ

Wife	पत्नी	ಬಾಯ್ಲ್	बायल	ಹೆಂಡತಿ
Wife's brother	साला	ಮಿವ್ಣೊ	मिवणो	ಭಾವ ಮೈದುನ
Wife's sister	साली	ಮಿವ್ಣಿ	मिवणी	ನಾದಿನಿ, ಅತ್ತಿಗೆ
Wife's sister's husband	साढू	ಸಾಡು	साडू	ಷಡ್ಡಕ

RELIGION & WORSHIP

Altar	वेदी	ವೇದಿ	वेदी	ಬಲಿಪೀಠ
Angel	देवदूत	ಭಡ್ವೊ	भडवो	ದೇವದೂತ
Arati	आरती	ಆರತಿ	आरती	ಆರತಿ
Confession	पाप स्वीकरण	ಕುಮ್ಸಾರ್	कुमसार	ಪಾಪನಿವೇದನೆ
Cross	सूली	ಖುರಿಸ್	खुरीस	ಶಿಲುಬೆ
Devil	शैतान	ಸೈತಾನ್	सैतान	ದೆವ್ವ
Devotion	भक्ति	ಭಕ್ತ್	भक्त	ಭಕ್ತಿ
Feast	त्योहार	ಪರಬ್	परब	ಹಬ್ಬ
God	ईश्वर	ದೇವ್	देव	ದೇವರು
Heaven	स्वर्ग	ಸರ್ಗ್	सर्ग	ಸ್ವರ್ಗ
Hell	नरक	ಯಮ್ಕೊಂಡ್	यमकोंड	ನರಕ
Prayer	प्रार्थना	ಮಾಗ್ಣೆಂ	मागणें	ಪ್ರಾರ್ಥನೆ
Saint	संत	ಸಾಂತ್	सांत	ಸಂತ
Salvation	मुक्ति	ಸೊಡ್ವಣ್	सोडवण	ಮೋಕ್ಷ, ಮುಕ್ತಿ
Sin	पाप	ಪಾತಕ್	पातक	ಪಾಪ
Soul	आत्मा	ಆತ್ಮೊ	अत्मो	ಆತ್ಮ
Vow	प्रतिज्ञा, वादा	ಆಂಗವ್ಣ್	आंगवण	ಪ್ರತಿಜ್ಞೆ
Worship	पूजा	ಆರಾಧನ್	आराधन	ಅರ್ಚನೆ, ಪೂಜೆ

WEDDING

Best wishes	शुभ कामनाएँ	ಶುಭಾಶಯ್	शुभाशय	ಶುಭಾಶಯ
Blessing	आशीर्वाद	ಆಶಿರ್ವಾದ್	आशीर्वाद	ಆಶೀರ್ವಾದ
Bridal perty	बरात	ವ್ಹೊರ್	व्होर	ದಿಬ್ಬಣ
Bride	दुलहन	ಹೊಕಲ್	होकल	ಮದುಮಗಳು
Bridegroom	दूल्हा	ನವ್ರೊ	नवरो	ಮದುಮಗ
Congradulations	मुबारक	ಅಭಿನಂದನ್	अभिनंदन	ಅಭಿನಂದನೆಗಳು
Dance	नाच	ನಾಚ್	नाच	ನರ್ತಿಸುವಿಕೆ
Decoration	श्रंगार	ಸಜವ್ಣಿ	सजवणी	ಅಲಂಕಾರ
Firecracker	पटाका	ಫುಗೆಟ್	फुगेट	ಸಿಡಿಮದ್ದು
Garland	हार	ಝೆಲೊ	झेलो	ಹೂಮಾಲೆ
Guest	मेहमान	ಸಯ್ರೊ	सयरो	ಅತಿಥಿ
Invitation	निमंत्रण	ಆಪವ್ಣೆಂ	आपवणें	ಆಮಂತ್ರಣ
Marriage	शादी, विवाह	ಲಗ್ನ್, ವರ್ಡಿಕ್	लग्न, वरडीक	ಮದುವೆ
Meal	भोजन	ಜೆವಣ್	जेवण	ಊಟ
Music	संगीत	ಸಂಗೀತ್	संगीत	ಸಂಗೀತ
Pavilion	मंड़प	ಮಾಟೊವ್	माटोव	ಮಂಟಪ
Presentation	भेंट, उपहार	ಆಯೆರ್	आयेर	ಉಡುಗೊರೆ
Reception	स्वागत समारोह	ಯೆವ್ಕಾರ್ ಸುವಾಳೊ	येवकार सुवाळो	ಸ್ವಾಗತ ಸಮಾರಂಭ

DIRECTIONS

Around	सब तरफ	ಭೊಂವ್ತಣೆ	भोवतणी	ಸುತ್ತಲೂ
Above	ऊपर	ವಯ್ರ್	वयर	ಮೇಲೆ
Back	पीछे	ಪಾಟಿ	पाटी	ಹಿಂದೆ
Down	नीचे	ಸಕಲ್	सकल	ಕೆಳಗೆ
East	पूर्व	ಉದೆಂತ್	उदेंत	ಪೂರ್ವ

DIRECTIONS

Front	सामने	ಮುಖಾರ್	मुखार	ಎದುರು
Here	इधर	ಹಾಂಗಾ	हांगा	ಇಲ್ಲಿ
In	अंदर	ಭಿತರ್	भितर	ಒಳಗೆ
Left	बायाँ	ದಾವೊ	दावो	ಎಡಗಡೆ
Low	निचला	ತಪ್ಕಟ್	तपकट	ತಗ್ಗಾದ
Middle	बीच	ಮದೆಂ	मदें	ಮಧ್ಯ
North	उत्तर	ಉತ್ತರ್	उत्तर	ಉತ್ತರ
North-east	उत्तर-पूर्व	ಉತ್ತರ್-ಪೂರ್ವ್	उत्तर-पूर्व	ಈಶಾನ್ಯ
North-west	उत्तर-पश्चिम	ಉತ್ತರ್-ಪಶ್ಚಿಮ್	उत्तर-पश्चिम	ವಾಯುವ್ಯ
Out	बाहर	ಭಾಯ್ರ್	भायर	ಹೊರಗೆ
On	पर	ವಯ್ರ್	वयर	ಮೇಲೆ
Right	दाहिना	ಉಜ್ವೊ	उजवो	ಬಲಗಡೆ
South	दक्षिण	ದಕ್ಷಿಣ್	दक्षिण	ದಕ್ಷಿಣ
South-east	दक्षिण-पूर्व	ದಕ್ಷಿಣ್-ಪೂರ್ವ್	दक्षिण-पूर्व	ಆಗ್ನೇಯ
South-west	दक्षिण-पश्चिम	ದಕ್ಷಿಣ್-ಪಶ್ಚಿಮ್	दक्षिण-पश्चिम	ನೈರುತ್ಯ
Side	बगल	ಕೂಸ್	कूस	ಬದಿ
There	उधर	ಥಂಯ್	थंय	ಅಲ್ಲಿ
West	पश्चिम	ಅಸ್ತಮ್ತ್	अस्ताम्त	ಪಶ್ಚಿಮ
Up	ऊपर	ವಯ್ರ್	वयर	ಮೇಲೆ

FEELINGS

Affection	लाड़	ಕೋಡಾಟೊ	कोडाटो	ವಾತ್ಸಲ್ಯ
Anger	गुस्सा	ರಾಗ್	राग	ಸಿಟ್ಟು
Belief	विश्वास	ಪಾತ್ಯೆಣಿ	पात्येणी	ನಂಬಿಕೆ
Concern	चिंता	ಹುಸ್ಕೊ	हुस्को	ಕಾಳಜಿ

Confidence	भरोसा	ಭರ್ವಸೊ	भरवसो	ವಿಶ್ವಾಸ
Courage	हिम्मत	ಧೈರ್	धैर	ಧೈರ್ಯ
Delight	प्रसन्नता	ಆನಂದ್	आनंद	ಅತ್ಯಾನಂದ
Desire	चाह	ಆಶಾ	आशा	ಅಭಿಲಾಷೆ
Disappointment	निराशा	ನಿರಾಶ್ಪಣ್	निराशपण	ಆಶಾಭಂಗ
Doubt	शक	ದುಬಾವ್	दुबाव	ಸಂದೇಹ
Enemity	शत्रुता	ದುಸ್ಮಾನ್ಕಾಯ್	दुस्मानकाय	ಶತ್ರುತ್ವ
Faith	विश्वास	ಭಾವಾರ್ಥ್	भावार्थ	ವಿಶ್ವಾಸ
Fear	डर	ಭೆಂ	भें	ಭಯ
Friendship	दोस्ती	ಇಷ್ಟಾಗತ್	इश्टागत	ಗೆಳೆತನ
Greed	लालच	ಆಶ್ಲೆಸ್	आव्रलेस	ದುರಾಸೆ
Grief	शोक	ಬೆಜಾರಾಯ್	बेजराय	ಶೋಕ
Hope	आशा	ಭರ್ವಸೊ	भरवसो	ಭರವಸೆ
Jealousy	ईर्षा	ಮೊಸೊರ್	मोसोर -	ಮತ್ಸರ
Joy	अपार हर्ष	ಸಂತೊಸ್	संतोस	ಸಂತೋಷ
Kindness	दया	ದಯಾಳಾಯ್	दयाळाय	ದಯೆ
Love	प्यार	ಮೊಗ್	मोग	ಪ್ರೀತಿ
Pleasure	प्रसन्नता	ಖುಶಿ	खुशी	ಸಂತೋಷ
Satisfaction	संतुष्टि	ತೃಪ್ತಿ	तृप्ती	ತೃಪ್ತಿ
Sorrow	अफसोस	ದೂಕ್	दूक	ದುಃಖ
Will	इच्छा	ಖುಶಿ	खुशी	ಇಚ್ಛೆ
Worry	चिंता	ಖಂತ್	खंत	ಚಿಂತೆ

Afternoon	अपराह्न	ದೊನ್ಪಾರ್	दोनपार	ಅಪರಾಹ್ನ
A year before	पार साल	ಪೊರುಂ	पोंरू	ಕಳೆದ ವರ್ಷ
Century	शताब्दी	ಶೆಕ್ಡೊ	शेकडो	ಶತಮಾನ
Dawn	प्रभात	ಫಾಂತೆಂ	फांतें	ಮುಂಜಾವು
Day	दिन	ದೀಸ್	दीस	ದಿನ
Day after tomorrow	परसों	ಪೊರ್ವಾಂ	पोरवां	ನಾಡಿದ್ದು
Day before yesterday	परसों	ಪೋರ್	पोर	ಮೊನ್ನೆ
Decade	दशक	ದಸಕ್	दसक	ದಶಕ
Dusk	झुटपुटा	ಆಮೊರೆಚೊ ವೇಳ್	आमरेचो वेळ	ಮುಸ್ಸಂಜೆ
Evening	शाम	ಸಾಂಜ್	सांज	ಸಾಯಂಕಾಲ
Forenoon	पूर्वाह्न	ದೊನ್ಪಾರಾ ಆದಿಂ	दोनपरा आदीं	ಪೂರ್ವಾಹ್ನ
Fortnight	पखवाड़ा	ಪಂದ್ರಸ್	पंद्रस	ಪಕ್ಷ
Friday	शुक्रवार	ಸುಕ್ರಾರ್	सुक्रार	ಶುಕ್ರವಾರ
Full moon	पूर्णिमा	ಪುನವ್	पूनव	ಹುಣ್ಣಿಮೆ
Hour	घंटा	ವೋರ್	वोर	ಘಂಟೆ
Midnight	आधी रात	ಮೊಧೆನ್	मोधेन	ನಡುರಾತ್ರಿ
Minute	मिनट	ಮಿನುಟ್	मिनुट	ನಿಮಿಷ
Moment	क्षण	ಖಿಣ್	खिण	ಕ್ಷಣ
Monday	सोमवार	ಸೊಮಾರ್	सोमार	ಸೋಮವಾರ
Month	महीना	ಮ್ಹಯ್ನೊ	म्हैनो	ತಿಂಗಳು
Morning	सुबह	ಸಕಾಳ್	सकाळ	ಬೆಳಿಗ್ಗೆ
Night	रात	ರಾತ್	रात	ರಾತ್ರಿ
Noon	दोपहर	ದೊನ್ಪಾರ್	दोनपार	ಮಧ್ಯಾಹ್ನ

LIBRARY
WORLD KONKANI CENTRE
Shakthinagar, Mangalore.

No: Acc. No:

Issued on	Borrower's No. And Signature	Returned on

001
G : Eng Hindi
Kon-Kan
PRE

विश्व कोंकणी ग्रंथालय ✱ WORLD KONKANI CENTRE LIBRARY
1

WORLD KONKANI LIBRARY
Accn No: 000001

62

RLD KONKANI CENTRE
LIBRARY
SHAKTHINAGAR D. K.

✚

No. ________________

Books lost, torn, defaced, marked or damaged in any way shall have to be replaced by the borrower.

Books issued can be recalled at any time, if necessary.

HELP TO KEEP THIS BOOK
FRESH & CLEAN

D

KONKAN BHARATHI

ಕೊಂಕಣ್ ಭಾರತೀ
कोंकण भारती

Our forthcoming publications

ನಮ್ಮ ಮುಂದಿನ ಪ್ರಕಟಣೆಗಳು

आमचीं मुखल़ीं प्रकाशनां

ಕ್ವಿಜ್ *
Hindi-Kannada Vocabulary *
ನೂರಾರು ನುಡಿಮುತ್ತುಗಳು *
Stories for the young *
हासोन खेळोन कोंकणी शिकुयां *
ಇಂಗ್ಲೀಷ್ ಕಲಿಯೋಣ *
कोंकणी सब्द सागोर *
सरल हिंदी व्याकरण *
English-Kannada Vocabulary *
भुरग्यांचो ईश्ट *
आमचे भाशेच्यो गजाली *
English-Sanskrit-Kannada Vocabulary *